

ಒನೇಸಿಮನಿಗೋಸ್ಕರ ಪೌಲನು

ಮಾಡುವ ಮನವಿ

ಫಿಲೆಮೋನನನ್ನು ಒಂದು ಕಷ್ಟಕರವಾದ ಚರ್ಚೆಗಾಗಿ ಸಿದ್ಧಗೊಳಿಸಿದವನಾಗಿ, ಪೌಲನು ತನ್ನ ಮನವಿಯೊಳಗೆ ಧುಮುಕುತ್ತಾನೆ. ಮುಂದೆ ಬರುವಂಥದ್ದು ಅನೇಕ ಸಾರಿ "ಕೈಸ್ತಿಯ ಮನವೋಲಿಸುವಿಕೆಯ ಮೇರುಕೃತಿ" ಎಂದು ಕರೆಯಲಾಗುತ್ತದೆ. ಪೌಲನು ಕ್ರಿಸ್ತನ ಸಾರೋಪ್ಯದ ದೃಢತೆ ಹಾಗೂ ಸಾಧುತ್ವದಿಂದ ಯಾವುದು ಸರಿಯೋ ಅದನ್ನು ಮಾಡುವಂತೆ ಫಿಲೆಮೋನನಿಗೆ ಕರೆ ಕೊಡುತ್ತಾನೆ. ಗ್ರೀಕ್ ವಾಕ್ಯದಲ್ಲಿ 8ರಿಂದ 14 ವಚನಗಳು ಒಂದು ದೀರ್ಘವಾದ, ಸಂಕೀರ್ಣವಾದ ವಾಕ್ಯವಾಗಿರುತ್ತದೆ.

8, 9

ಆದಕಾರಣ ನಿನಗೆ ಯುಕ್ತವಾದದ್ದನ್ನು ಆಜ್ಞಾಪಿಸುವದಕ್ಕೆ ನನಗೆ ಕ್ರಿಸ್ತನಲ್ಲಿ ಪೂರಾ ಅಧಿಕಾರವಿದ್ದರೂ ಹಾಗೆ ಆಜ್ಞಾಪಿಸದೆ ಮುಂದುವರಿದು ಈಗ ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯವನೂ ಆಗಿರುವ ಈ ಪೌಲನೆಂಬ ನಾನು ಪ್ರೀತಿಯ ನಿಮಿತ್ತ ನಿನ್ನನ್ನು ಬೇಡಿಕೊಳ್ಳುತ್ತೇನೆ.

ವಚನ 8. ಆದಕಾರಣ (ಡಿ೦, *dio*) ಎಂಬುದು ಮುಂಚಿನ ವಂದನೆ ಹಾಗೂ ಪ್ರಾರ್ಥನೆಯ ಕಡೆಗೆ ಬೆರಳು ಮಾಡುತ್ತದೆ, ಅದು ಅಸ್ತಿವಾರವಾಗಿದ್ದು ಅದರ ಮೇಲೆಯೇ ಮುಂದಿನ ವಾದವು ಮಾಡಲ್ಪಡುವದಾಗಿರುತ್ತದೆ. ಒನೇಸಿಮನ ಹೆಸರಾಗಲಿ (ವ. 10) ಪೌಲನ ಮನವಿಯ ನಿರ್ದಿಷ್ಟವಾದ ಸ್ವಭಾವವಾಗಲಿ (ವ. 17) ಇನ್ನೂ ಪ್ರಸ್ತಾಪಿಸಲಾಗಿರುವದಿಲ್ಲ. ಪೂರಾ ಅಧಿಕಾರವಿದ್ದರೂ ಎಂಬುದು ಪೌಲನ ವಾದಗಳ ಬಲ ಹಾಗೂ ಆತನ ಮನವಿಯ ಗೌರವಪೂರ್ವಕವಾದ ದನಿಯ ನಡುವಿನ ಸೂಕ್ಷ್ಮವಾದ ಸಮತೋಲನವನ್ನು ತೋರ್ಪಡಿಸುತ್ತದೆ. ಪೌಲನಿಗೆ ಅಪೊಸ್ತಲಿಕ ಅಧಿಕಾರವಿತ್ತು, ಆದರೆ ಈ ಸಂದರ್ಭದಲ್ಲಿ ಆತನು ಅದನ್ನು ಬಳಸಿ ನಿವೇದಿಸಿಕೊಳ್ಳುವದಕ್ಕೆ ಮುಂದಾಗಲಿಲ್ಲ. "ಪೂರಾ ಅಧಿಕಾರ" (ಸಾಕಷ್ಟು ಧೈರ್ಯವಿದ್ದರೂ) ಎಂಬುದು ಆ ವಾಸ್ತವಿಕತೆಗೆ ಒಂದು ಸೌಮ್ಯವಾದ ಸೂಚ್ಯಾರ್ಥವಾಗಿರುತ್ತದೆ. ಕ್ರಿಸ್ತನಲ್ಲಿ ಎಂಬುದು ಈ ಪತ್ರಿಕೆಯಲ್ಲಿ ಭಾಗಿಯಾಗಿರುವ ಎಲ್ಲಾ ಸಂಬಂಧಗಳಿಗೂ ತಳಹದಿಯಾಗಿರುತ್ತದೆ. ಕ್ರಿಸ್ತನು ಹೊಸ ವಾಸ್ತವಿಕತೆಯಾಗಿದ್ದನು

(ಗಲಾತ್ಯ 3:28; 2 ಕೊರಿಂಥ 5:17). ಲೋಕದಲ್ಲಿ ಫಿಲೆಮೋನನು ಸ್ಥಾನದಲ್ಲಿ ಪೌಲನಿಂತ ಎಷ್ಟೋ ಎತ್ತರದಲ್ಲಿರಬಹುದಾಗಿತ್ತು ಯಾಕೆಂದರೆ ಆತನು ಐಶ್ವರ್ಯವಂತನಾಗಿದ್ದನು ಮತ್ತು ಸೆರೆಮನೆಯಲ್ಲಿ ಇಲ್ಲದವನಾಗಿದ್ದನು. ಹೇಗೂ, ಅಂಥ ಭೇದಗಳು ಇನ್ನು ಮೇಲೆ ಕ್ರಿಸ್ತನಲ್ಲಿ ಪ್ರಾಮುಖ್ಯವಾಗಿರಲಿಲ್ಲ. ಪೌಲನು ಅನುಸರಿಸಿದ ದಾರಿಯು ಧೈರ್ಯದ ಕೊರತೆಯಿಂದ ಪ್ರಚೋದಿಸಲ್ಪಟ್ಟದ್ದಾಗಿರಲಿಲ್ಲ. ಬದಲಾಗಿ, ಅದು ಆತನಿಗೆ ಕ್ರಿಸ್ತನಲ್ಲಿದ್ದ ಭರವಸೆಯಲ್ಲಿ ಆಳವಾಗಿ ಬೇರೂರಿದ್ದಾಗಿತ್ತು.

ನಿನಗೆ . . . ಆಜ್ಞಾಪಿಸುವದಕ್ಕೆ ἐπιτάσσω (epitassō), ಅದರರ್ಥವು “ಅಧಿಕಾರಿಂದ ಆಜ್ಞೆ ಮಾಡುವದು.”¹ ಒಬ್ಬ ಯುವಕನೊಳಗಿಂದ ಹೊರಗೆ ಬರುವಂತೆ ದುರಾತ್ಮವೊಂದಕ್ಕೆ ಆಜ್ಞಾಪಿಸುವ ವೇಳೆ ಯೇಸುವು ಈ ಪದವನ್ನು ಬಳಸಿದನು (ಮಾರ್ಕ 9:25). ಅಂಥ ದುರಾತ್ಮಗಳನ್ನು ಓಡಿಸುವದಕ್ಕೆ (ಮಾರ್ಕ 1:27) ಮತ್ತು ಬಿರುಗಾಳಿಯಿಂದ ಅಬ್ಬಿರಿಸುತ್ತಿದ್ದ ಸಮುದ್ರವನ್ನು ಶಾಂತಗೊಳಿಸುವದಕ್ಕೆ (ಲೂಕ 8:25) ಕರ್ತನಿಗಿರುವ ಅಧಿಕಾರದ ಬಗ್ಗೆ ಶಿಷ್ಯರು ಆಶ್ಚರ್ಯವನ್ನು ಪಡುವ ವೇಳೆ ಈ ಪದವನ್ನು ಬಳಸಿದರು. ಪೌಲನು ಈ ಪದವನ್ನು ಇಲ್ಲಿ ಫಿಲೆಮೋನನಿಗೆ ಆಜ್ಞಾಪಿಸಲು ಅಥವಾ ಆದೇಶಿಸಲು ನಿರಾಕರಿಸಿದ ಈ ಸಂದರ್ಭದಲ್ಲಿ ಹೊರತು ಪಡಿಸಿ, ತನ್ನ ಯಾವದೇ ಪತ್ರಿಕೆಗಳಲ್ಲಿಯೂ ಬಳಸಲಿಲ್ಲ ಎಂಬ ಗಮನಾರ್ಹವಾದದ್ದು. ಪೌಲನು ತಾನು ಕೊಡುವ ಅಪ್ಪಣೆಗಳಲ್ಲಿ ಅನೇಕ ಸಾರಿ ನೇರವಾಗಿ ಮಾತಾಡುತ್ತಿದ್ದನು, ಆದರೆ ಈ ಪರಿಸ್ಥಿತಿಯಲ್ಲಿ ತಾನೊಬ್ಬ “ಬೆದರಿಸುವವನು” ಎಂಬ ಭಾವನೆಯು ಉಂಟಾಗದಂತೆ ಜಾಗರೂಕನಾಗಿದ್ದನೆಂದು ತೋರುತ್ತದೆ. ಒಬ್ಬ ಮಗುವಿಗೆ ತಂದೆ ಅಥವಾ ತಾಯಿಯು ನಡೆದುಕೊಳ್ಳುವಂತೆ, ದಣಿಯು ತನ್ನ ಉದ್ಯೋಗಿಯ ಜೊತೆ ನಡೆದುಕೊಳ್ಳುವಂತೆ, ಅಥವಾ ದಾಸನ ಜೊತೆ ಯಜಮಾನನು ನಡೆದುಕೊಳ್ಳುವಂತಾಗಲಿ ಫಿಲೆಮೋನನ ವಿಷಯದಲ್ಲಿ ನಡೆದುಕೊಳ್ಳುವದರ ಬದಲಾಗಿ, ಪೌಲನು ಒಬ್ಬ ಸಹೋದರನು ಮತ್ತೊಬ್ಬ ಸಹೋದರನು ಬರೆಯುವ ರೀತಿಯಲ್ಲಿ ಬರೆಯುವದಕ್ಕೆ ಆರಿಸಿಕೊಂಡನು.

ಯುಕ್ತವಾದದ್ದನ್ನು ಎಂಬುದು ಇಂದು “ಯಾವದು ಸರಿಯೋ ಅದನ್ನು ಮಾಡು!” ಬುದ್ಧಿವಾದ ಹೇಳುವದರಲ್ಲಿ ಸೆರೆಯಾಗಿರುವಂಥ ಒಂದು ಮಾತಾಗಿರುತ್ತದೆ. ಒನೇಸಿಮನ ವಿಷಯದಲ್ಲಿ ಏನು ಮಾಡಲ್ಪಡತಕ್ಕದ್ದೋ ಅದನ್ನು ಮಾಡಬೇಕೆಂದು ಪೌಲನು ಫಿಲೆಮೋನನಿಗೆ ಸಾಕಾಗುವಷ್ಟು ಕಾರಣಗಳನ್ನು ಮತ್ತು ಉತ್ತೇಜನವನ್ನು ನೀಡುತ್ತಿದ್ದಾನೆ. ಆ ವಿವರಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬುದು ಸ್ವತಃ ಫಿಲೆಮೋನನೇ ನಿರ್ಧರಿಸಬೇಕಾದ ಸಂಗತಿಯಾಗಿತ್ತು.

ವಚನ 9. ಪ್ರೀತಿಯ ನಿಮಿತ್ತ ಎಂಬುದು ಪೌಲನು ಈ ಮುಂಚೆ ಸಮರ್ಥನೆ ಮಾಡಿದ್ದ ಫಿಲೆಮೋನನ ನಡವಳಿಕೆಯ ಒಂದು ಅಂಶವನ್ನು ಪ್ರತಿಬಿಂಬಿಸುತ್ತದೆ (ವಚನಗಳು 5, 7). ಕ್ರೈಸ್ತ ನಂಬಿಕೆಗೆ ಪ್ರೀತಿಯು ಪ್ರಾಧಾನ ನೈತಿಕವಾಗಿರುತ್ತದೆ ಮತ್ತು ಅದರ ಅತ್ಯಂಥ ಅರ್ಥನಿರೂಪಿಸುವಂಥ ಗುಣಸ್ವಭಾವವಾಗಿರುತ್ತದೆ (ಮತ್ತಾಯ 22:37-40; ಯೋಹಾನ್ 13:34, 35; 1 ಕೊರಿಂಥ 13). ಪೌಲನು ಫಿಲೆಮೋನನಿಗೆ ಮಾಡಿದ ಮನವಿಗೆ ಆಜ್ಞೆಯಲ್ಲ, ಪ್ರೀತಿಯೇ ತಳಹದಿಯಾಗಿತ್ತು. 9ನೇ ವಚನದ ಈ ಆರಂಭಿಕ ಪದಗುಚ್ಛವು “ಇಡೀ [ಫಿಲೆಮೋನನಿಗೆ ಬರೆದ] ಪತ್ರಿಕೆಗೆ ಶಿರೋನಾಮೆಯಾಗಬಲ್ಲದು” ಎಂಬುದಾಗಿ Markus Barth ಮತ್ತು Helmut Blanke ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.²

ನಿನ್ನನ್ನು ಬೇಡಿಕೊಳ್ಳುತ್ತೇನೆ ಎಂಬುದು ಗ್ರೀಕ್ ಕ್ರಿಯಾಪದವಾದ *parakalēō* (*parakaleō*) ಎಂಬುದರ ಅನುವಾದವಾಗಿರುತ್ತದೆ. ಪೌಲನು ಯಾವದೋ ಕ್ರಿಯೆಯನ್ನು ಮಾಡಬೇಕೆಂದು ಅಥವಾ ನಡವಳಿಕೆಯನ್ನು ಅನುಸರಿಸಬೇಕೆಂದು ಬೇಡಿಕೊಳ್ಳುವ ವೇಳೆ ಆತನು ಬಳಸುತ್ತಿದ್ದ ವೈಶಿಷ್ಟ್ಯವಾದ ಪದ ಇದಾಗಿತ್ತು (ರೋಮಾ 12:1; 1 ಕೊರಿಂಥ 1:10; ಎಫೆಸ 4:1; ಫಿಲಿಪ್ಪಿ 4:2). ಇಲ್ಲಿ ಇದು ಅಪೊಸ್ತಲನು ಕೊಡುವದಕ್ಕೆ ಬಯಸದ "ಆಜ್ಞಾಪನೆ"ಗೆ (ವ. 8) ವಿರುದ್ಧವಾಗಿ ನಿಲ್ಲುತ್ತದೆ.

ಮನವಿ ಮಾಡುವದಕ್ಕೆ ಒಂದು ಆಸಕ್ತಿಕರವಾದ ತಳಹದಿಯನ್ನು ತಿಳಿಸಲಾಗಿರುತ್ತದೆ: . . . ಆಗಿರುವ ಪೌಲನೆಂಬ ನಾನು. ಫಿಲೆಮೋನನಿಗೆ ನಿರ್ದಿಷ್ಟವಾದ ಮನವಿಯು ಇನ್ನೂ ಮಾಡಲ್ಪಟ್ಟಿರಲಿಲ್ಲ; ಪತ್ರಿಕೆಯ ಅತ್ಯಂಥ ಸ್ಪೋಟನಾತ್ಮಕ ಭಾಗವ ಮುಂದೆ ಬರಲಿತ್ತು. ಒಂದು ಕಠಿಣವಾದ ಹೇಳಿಕೆಯನ್ನು ನೀಡುವದಕ್ಕೆ ಮುನ್ನ ಆಳವಾಗಿ ಉಸಿರು ಎಳೆದುಕೊಳ್ಳುವಂತೆಯೇ ಎಂಬಂತೆ, ಪೌಲನು ಪುನಃ ತನ್ನ ಪರಿಸ್ಥಿತಿಯನ್ನು ಪ್ರಸ್ತಾಪಿಸುತ್ತಾನೆ ಮತ್ತು ಅದರ ಮೂಲಕ ಸಾಧ್ಯವಾದಷ್ಟು ಕಡೇ ಕ್ಷಣದ ತನಕ ಮುಖ್ಯ ಗಮನವನ್ನು ತನ್ನ ಮೇಲೆಯೇ ಇಟ್ಟುಕೊಳ್ಳುತ್ತಾನೆ.³

ಮುದುಕನು (NASB; KJV) ಅಥವಾ "ಒಬ್ಬ ವೃದ್ಧನು" (NIV; NRSV) ಎಂಬುದನ್ನು ಅನುವಾದಿಸಿರುವ ಪದಕ್ಕೆ RSV ಮತ್ತು NEBಯಲ್ಲಿ "ರಾಯಭಾರಿ" ಎಂಬ ಭಾವಾನುವಾದವನ್ನು ನೀಡಲಾಗಿರುತ್ತದೆ. Barth and Blankeರು ಈ "ರಾಯಭಾರಿ" ಎಂಬ ಆಯ್ಕೆಯನ್ನು ಬೆಂಬಲಿಸುವವರಾಗಿ, "ಮುದುಕನು" ಎಂಬುದನ್ನು ಒಂದು "ಭಾವನಾತ್ಮಕ ಸುಲಿಗೆ"⁴ ಎಂಬುದಕ್ಕೆ ಸಮಾನಗೊಳಿಸುತ್ತಾರೆ. ಹೇಗೂ, ಎರಡೂ ಅನುವಾದಗಳ ಸಾಧ್ಯತೆಯಿರುತ್ತದಾದರೂ, "ಮುದುಕನು" ಎಂಬುದನ್ನು ಕೈಚಳಕವೆಂಬಂತೆ ಕಾಣಬೇಕಾಗಿಲ್ಲ. ಅಷ್ಟುಮಾತ್ರವಲ್ಲದೆ, ಪೌಲನು ತನ್ನ ಅಪೊಸ್ತಲಿಕ ಅಧಿಕಾರವನ್ನು ಫಿಲೆಮೋನನಿಗೆ ಪ್ರಸ್ತಾಪಿಸದಂತೆ ದೂರವಿರುವದಕ್ಕೆ ಪ್ರಯತ್ನಿಸುತ್ತಿರುವಲ್ಲಿ ಈ "ರಾಯಭಾರಿ" ಎಂಬುದು ಹೊಂದಾಣಿಕೆಯಾಗುವಂತೆ ತೋರುವದಿಲ್ಲ. "ಮುದುಕನೂ ಆಗಿರುವ ಪೌಲನೆಂಬ" ಎಂಬ ಪದಗುಚ್ಛವು, ಈ ಹೊತ್ತಿಗಾಗಲೇ ಐವತ್ತಕ್ಕಿಂತ ಹೆಚ್ಚು ಮತ್ತು ಸಂಭಾವ್ಯವಾಗಿ ತನ್ನ ಆರವತ್ತರ ಪ್ರಾಯದಲ್ಲಿದ್ದ, ಅಪೊಸ್ತಲನಿಗೆ ತನ್ನನ್ನು ಶೋಚನೀಯವಾಗಿಯೆಂತೂ ಅಲ್ಲದೆ, ಒಬ್ಬ ಸಹಾನುಭೂತಿಯುಳ್ಳ ಮತ್ತು ಅಕ್ಕರೆಯುಳ್ಳ ವ್ಯಕ್ತಿಯಾಗಿ ತೋರ್ಪಡಿಸಿಕೊಳ್ಳುವದಕ್ಕೆ ಅವಕಾಶ ನೀಡಿತು. ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯವನು ಎಂಬುದು 1ನೇ ವಚನದಲ್ಲಿ ಸೆರೆಯವನಾಗಿದ್ದ ಅಪೊಸ್ತಲನನ್ನು ಪರಿಚಯಿಸುವದಕ್ಕೆ ಬಳಸಿದ ಅದೇ ಪದವಿನ್ಯಾಸವಾಗಿರುತ್ತದೆ. ಪೌಲನು ಈ ಸಂದರ್ಭದಲ್ಲಿ ಬಳಸಿದ ಅಧಿಕಾರವು ಪ್ರಾಥಮಿಕವಾಗಿ ಆತನ ಅನುಭವ, ವಯಸ್ಸು, ಪ್ರೀತಿ, ಮತ್ತು ಬಾಧೆ ಇವುಗಳ ಮೂಲಕ ಹೊರಹೊಮ್ಮಿದ್ದಾಗಿತ್ತು. ಆತನು ಅಧಿಕಾರದ ಆಧಾರವಾಗಿರುವ ಆಜ್ಞೆಯನ್ನು ಕೊಡದೆ, ಪ್ರೀತಿಯ ಮೇಲೆ ಆಧಾರಗೊಳಿಸಿ ಒಂದು ಮನವಿಯನ್ನು ಮಾಡುವವನಾಗಿದ್ದು, ಆತನು ಇದಕ್ಕಿಂತಲೂ ಸರಳವಾಗಿ ಹೇಳಿರುವದಕ್ಕೆ ಸಾಧ್ಯವಿತ್ತೋ?

10-14

¹⁰ನಾನು ಸೆರೆಯಲ್ಲಿ ಪಡೆದಿರುವ ನನ್ನ ಮಗನಾದ ಓನೇಸಿಮನ ವಿಷಯದಲ್ಲಿ ನಿನ್ನನ್ನು

ಬೇಡಿಕೊಳ್ಳುತ್ತೇನೆ. ¹¹ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು, ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ. ¹²ಅವನು ನನಗೆ ಪ್ರಾಣದಂತಿದ್ದರೂ ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ. ¹³ನಾನು ಸುವಾರ್ತೆಯ ನಿಮಿತ್ತ ಸೆರೆಯಲ್ಲಿರಲಾಗಿ ನಿನಗೆ ಬದಲಾಗಿ ಅವನು ನನಗೆ ಉಪಚಾರಮಾಡುವಂತೆ ಅವನನ್ನು ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದನು. ¹⁴ಆದರೆ ನಿನ್ನ ಉಪಕಾರವು ಬಲತ್ಕಾರದಿಂದಾಗದೆ ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ.

ವಚನ 10. ನಿನ್ನನ್ನು ಬೇಡಿಕೊಳ್ಳುತ್ತೇನೆ ಎಂಬುದು 9ನೇ ವಚನದಲ್ಲಿನ ಗ್ರೀಕ್ ಕ್ರಿಯಾಪದವಾದ *parakaleō* ಎಂಬುದನ್ನು ಪುನರಾವರ್ತಿಸುತ್ತದೆ.⁵ ಸಲುವಾಗಿ ಎಂಬುದು ಗ್ರೀಕ್ ನ *περί* (*peri*) ಎಂಬ ಕ್ರಿಯಾಪದದ ಅನುವಾದವಾಗಿದ್ದು, ಅದರ ಲಕ್ಷ್ಯವು, ಇಲ್ಲಿರುವ ಪ್ರಕಾರವೇ, ಷಷ್ಠಿ ವಿಭಕ್ತಿಯ (τοῦ ἐμοῦ τῆς κovou, *tou emou teknou*) ಆಗಿದ್ದಲ್ಲಿ, ಅದರರ್ಥವು “ಕುರಿತು,” “ವಿಷಯದಲ್ಲಿ,” ಅಥವಾ “ಸಂಬಂಧಪಟ್ಟಂತೆ” ಎಂದಾಗಿರುತ್ತದೆ. ಪೌಲನು ನಂಬಿಕೆಯಲ್ಲಿ ತನಗೆ ಮಗನಾಗಿರುವಂಥ, ಇನ್ನೂ ಹೆಸರಿಸಲ್ಪಡದ ಓನೇಸಿಮನಿಗೆ ಸಂಬಂಧಿಸಿದ ಸಮಸ್ಯೆಯೊಂದರ ಬಗ್ಗೆ ಮನವಿಯನ್ನು ಮಾಡಿಕೊಳ್ಳುತ್ತಿದ್ದಾನೆ. ಪೌಲನು ಅನೇಕ ಸಾರಿ ತನ್ನ ಸೇವೆಯ ಫಲಿತವಾಗಿ ಕ್ರೈಸ್ತರಾದವರನ್ನು ನಿನ್ನ ಮಗ ಎಂದು ಕರೆಯುತ್ತಿದ್ದನು (1 ಕೊರಿಂಥ 4:14-17; ಗಲಾತ್ಯ 4:19; 2 ತಿಮೊಥೆ 1:2).

ಗ್ರೀಕ್ ವಾಕ್ಯದಲ್ಲಿ ಈ ವಚನದ ಕಡೇ ಮಾತಿನ ವರೆಗೂ ಓನೇಸಿಮನ ಹೆಸರು ಕಾಣಿಸಿಕೊಳ್ಳುವದಿಲ್ಲ. ಆಂಗ್ಲ ತರ್ಜುಮೆಗಳು ಸಾಮಾನ್ಯವಾಗಿ ಹೆಸರನ್ನು “ನನ್ನ ಮಗನಾದ” ಎಂಬುದರ ನಂತರದಲ್ಲಿ ಸೇರಿಸಿರುತ್ತವೆ, ಹೀಗೆ ಮಾಡುವಾಗ ವಾಕ್ಯರಚನೆಯಲ್ಲಿನ ಏರುತ್ತಿರುವ ಒತ್ತಡ ಕಳೆದು ಹೋಗುತ್ತದೆ. ಪೌಲನು ಓನೇಸಿಮನನ್ನು ಹೆಸರು ಹೇಳಿ ಪ್ರಸ್ತಾಪಿಸುವ ಮುನ್ನವೇ ಪತ್ರಿಕೆಯ ಬಹುಭಾಗವನ್ನು ಬರೆದು ಬಿಟ್ಟಿದ್ದನು (ವಚನಗಳು 1-10). ಆದಿಕಾಂಡ 22:2ರಲ್ಲಿ “ಇಸಾಕ” ಎಂದು ಹೆಸರಿಸುವದು ಎಷ್ಟು ನಾಟಕೀಯವಾಗಿ ವಿಳಂಬಗೊಳಿಸಲ್ಪಟ್ಟಿತೆಂಬುದನ್ನು ನೆನಪಿಸುವಂತಿರುತ್ತದೆ. “ಓನೇಸಿಮ” ಎಂಬುದರ ಅಕ್ಷರಶಃ ಅರ್ಥವು “ಪ್ರಯೋಜಕ” ಎಂದಾಗಿರುತ್ತದೆ. ಈ ಹೆಸರು ಕೆಲವು ಸಾರಿ ಸ್ವತಂತ್ರ ವ್ಯಕ್ತಿಗಳಿಗೆ ಕೊಡಲ್ಪಡುತ್ತಿತ್ತಾದರೂ, ಇದು ದಾಸರಿಗೆ ಸೂಕ್ತವಾಗಿರುವ ಹೆಸರಾಗಿ ಬಹಳ ಸರ್ವಸಾಧಾರಣವಾಗಿ ಬಳಸಲ್ಪಡುತ್ತಿತ್ತು.

ನಾನು ಸೆರೆಯಲ್ಲಿ ಪಡೆದಿರುವ ಎಂಬುದು ವಿಷಯಾಸದಿಂದ ತುಂಬಿರುತ್ತದೆ. ಪೌಲನು ಪತ್ರಿಕೆಯಲ್ಲಿ, ಮೂರನೆಯ ಬಾರಿಗೆ ತನ್ನ ಸೆರೆವಾಸದ ಬಗ್ಗೆ ಪ್ರಸ್ತಾಪ ಮಾಡುತ್ತಾನೆ (ವಚನಗಳು 1, 9). ಈ ಪದವು ಇಲ್ಲಿ “ಬೇಡಿಗಳು” ಅಥವಾ “ಸಂಕಲೆಗಳು” ಎಂದಾಗಿದ್ದು, ಅವುಗಳು ಒಬ್ಬನನ್ನು ತಪ್ಪಿಸಿಕೊಳ್ಳದಂತೆ ತಡೆಯಲು ಬಳಸುವ ಸಾಧನಗಳಾಗಿವೆ. ಸೆರೆಮನೆಯಲ್ಲಿರುವ ವೇಳೆ (ಅಥವಾ ಅಪೊಸ್ತಲರ ಕೃತ್ಯಗಳು 28:30, 31ರಲ್ಲಿರುವಂತೆ, ಕನಿಷ್ಠ ಗೃಹಬಂಧನದಲ್ಲಿರುವ ವೇಳೆ), ಪೌಲನು ಒಂದು ಮಗುವಿಗೆ ಆತ್ಮಿಕ ತಂದೆಯಾಗಿದ್ದನು. ಸೆರೆಮನೆಯು ದೇವರ ರಾಜ್ಯದ ಏಳಿಗೆಯನ್ನು ತಡೆಯುವದಕ್ಕೆ ಸಾಧ್ಯವಾಗಲಿಲ್ಲ. ಮತ್ತೊಂದು ಸಾರಿ, ಕ್ರಿಸ್ತನನ್ನು ಸಾರದಂತೆ ಪೌಲನಿಂತೆ ತಡೆಯೊಡ್ಡುವದಕ್ಕೆ ಮಾಡಲ್ಪಟ್ಟ ಪ್ರಯತ್ನವು “ಸುವಾರ್ತೆಯ ಪ್ರಸಾರಣೆಗೆ ಸಹಾಯವಾಯಿತು” (ಫಿಲಿಪ್ಪಿ 1:12).

ಬಹುಶಃ ಈ ವಚನದ ಕುರಿತ ಅತ್ಯಂಥ ತೃಪ್ತದಾಯಕ ವ್ಯಕ್ತಪಡಿಸುವಿಕೆಯು J. B. Phillips ಅನುವಾದದಿಂದ ಸಿಕ್ಕುತ್ತದೆ: "ನಾನು ನನ್ನ ಮಗನಿಗಾಗಿ ಬೇಡಿಕೊಳ್ಳುತ್ತಿದ್ದೇನೆ. ಹೌದು ನಾನು ಬೀಗ ಹಾಕಲ್ಪಟ್ಟು ಬಂಧಿಯಾಗಿದ್ದರೂ ಒಬ್ಬ ತಂದೆಯಾದೆನು, ಮತ್ತು ಮಗುವಿನ ಹೆಸರು - ಓನೇಸಿಮನು!"

ವಚನ 11. ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು, ಈಗ . . . ಪ್ರಯೋಜಕನಾಗಿದ್ದಾನೆ ಎಂಬುದು ಓನೇಸಿಮ ಎಂಬ ಹೆಸರಿನ ಅಕ್ಷರಶಃ ಅರ್ಥವಾದ "ಪ್ರಯೋಜಕ" ಎಂಬದಕ್ಕೆ ಸೂಚಿತವಾಗಿ ಶಬ್ದಾಡಂಬರವಾಗಿರುತ್ತದೆ. ಓನೇಸಿಮನು ಮುಂಚೆ, ಬಹುಶಃ ಸೋಮಾರಿತನ, ಕಳ್ಳತನ (ವ. 18), ಗೈರು, ಅಥವಾ ಎಲ್ಲಾ ಮೂರು ಕಾರಣಗಳಿಂದಾಗಿ ನಿಷ್ಪ್ರಯೋಜಕನಾಗಿದ್ದಿರಬಹುದೆಂಬುದನ್ನು ಪೌಲನು ಒಪ್ಪಿಕೊಳ್ಳುತ್ತಾನೆ. ಹೇಗೂ, ಒಂದು ಸಮಯದಲ್ಲಿ ಪ್ರಯೋಜನವಿಲ್ಲದವನಾಗಿದ್ದ (ἄχρηστος, *achrēstos*) ಆತನು, ಈಗ ಪ್ರಯೋಜಕನಾಗಿದ್ದನು (εὐχρηστος, *euchrēstos*). ನಿನಗೂ ನನಗೂ ಎಂಬುದು ಓನೇಸಿಮನು ಆತನೊಂದಿಗೆ ಕಳೆದ ಕಾಲದಿಂದ ಪೌಲನಿಗೂ ಪ್ರಯೋಜನವಾಗಿರುತ್ತದೆಂಬುದನ್ನು ಸೌಮ್ಯವಾಗಿ ಜ್ಞಾಪಿಸುವಿಕೆಯಾಗಿದೆ. ಪೌಲನು ಫಿಲೆಮೋನನಿಗೆ ಓನೇಸಿಮನನ್ನು ಸ್ವತಂತ್ರಗೊಳಿಸಿ ರೋಮಾಪುರಕ್ಕೆ ಬರುವಂತೆ ಅನುಮತಿಸಬೇಕು, ಆತನು ಅಲ್ಲಿ ಸೆರೆಮನೆಯಲ್ಲಿರುವ ಅಪೊಸ್ತಲನಿಗೆ ಬಹಳಷ್ಟು ಪ್ರಯೋಜಕನಾಗಿರಬಲ್ಲನು ಎಂಬ ಸುಳಿವು ನೀಡುತ್ತಿದ್ದಾನೆ ಎಂಬುದಾಗಿ ಅನೇಕ ವ್ಯಾಖ್ಯಾನಕಾರರು ಭಾವಿಸುತ್ತಾರೆ. ಅದು ನಿಜವೋ ಅಥವಾ ನಿಜವಲ್ಲವೋ, ಓನೇಸಿಮನು ಈಗ ಬದಲಾವಣೆಗೊಂಡಿರುವವನು, ಆತನು ಫಿಲೆಮೋನನ ಮನೆಯನ್ನು ತೊರೆದಾಗ ಇದ್ದಂಥ ನಿಷ್ಪ್ರಯೋಜಕ ದಾಸನಾಗಿರುವದಿಲ್ಲ ಎಂಬುದನ್ನಂತೂ ಪೌಲನು ಸ್ಪಷ್ಟಗೊಳಿಸಿದನು.

ವಚನ 12. ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸಿಕೊಟ್ಟಿದ್ದೇನೆ ಎಂಬ ಹೇಳಿಕೆಯು ಓಡಿ ಹೋಗಿದ್ದ ದಾಸನಿಗಿದ್ದ ಯೋಚನೆಯನ್ನು ಪರಿಚಯಿಸುತ್ತದೆ. ಓನೇಸಿಮನು ಪುನಃ ಹಿಂದಿರುಗಿನ ಬರುವ ಯೋಚನೆಯನ್ನು ಇಟ್ಟುಕೊಳ್ಳದೆ ದಾಸತ್ವದಿಂದ ಓಡಿ ಹೋಗಿದ್ದನು. ಅದು ನಿಜವೇ ಆಗಿದ್ದಲ್ಲಿ, ಆತನು ಬಂಧಿಸಲ್ಪಟ್ಟು, ಆತನ ಯಜಮಾನನಿಗೆ ಪುನಃ ಒಪ್ಪಿಸಲ್ಪಡುವ, ಮತ್ತು ಕಠಿಣವಾದ ಶಿಕ್ಷೆಗೆ ಗುರಿಪಡಿಸಲ್ಪಡಬಹುದಾಗಿದ್ದ ಒಬ್ಬ ಪರಾರಿಯಾಗಿರುವ ಒಬ್ಬ ಅಪರಾಧಿಯಾಗಿರಬಹುದು.

ಕಾನೂನಿನಿಂದ ಅನುಮತಿಯಿರುವಂಥ ಕಠಿಣವಾದ ದಂಡನೆಗಳನ್ನು ಒಬ್ಬ ಪರಾರಿಯಾಗಿರುವ ದಾಸನಿಗೆ ನೀಡಬಹುದಿತ್ತು; ಆತನ ಯಜಮಾನನು ಅವನನ್ನು ಬೇರೊಬ್ಬನಿಗೆ ಮಾರಾಟ ಮಾಡಬಹುದು, ಬಹುಶಃ ಆತನಿಗಿಂತಲೂ ಕಠೋರವಾದ ಯಜಮಾನನಿಗೆ ಮಾರಬಹುದಿತ್ತು; ಆತನನ್ನು ಕೊರಡೆಯಿಂದ ಹೊಡೆಯಬಹುದಿತ್ತು, ಬರೆ ಹಾಕಬಹುದಿತ್ತು, ಅಂಗಾಂಗಗಳನ್ನು ಕತ್ತರಿಸಬಹುದಿತ್ತು, ಅಥವಾ ಆತನ ಕುತ್ತಿಗೆಗೆ ಲೋಹದ ಕೊರಳುಪಟ್ಟಿಯನ್ನು ತೊಡಿಸಬಹುದಿತ್ತು, ಬಹುಶಃ ಶಿಲುಬೆಗೆ ಸಹ ಹಾಕಬಹುದಿತ್ತು, ಮೃಗಗಳಿಗೆ ಆಹಾರವಾಗಿ ಎಸೆಯಲ್ಪಡಬಹುದಿತ್ತು, ಅಥವಾ ಕೊಲ್ಲಲ್ಪಡಲೂಬಹುದಿತ್ತು. . . .⁶

James D. G. Dunnನು ಗಮನಕ್ಕೆ ತರುವ ಕನಿಷ್ಠ ಒಂದು ಸಾಧ್ಯತೆಯೆಂದರೆ

ಓನೇಸಿಮನು ದಾಸತ್ವದಿಂದ ಓಡಿ ಹೋಗಿರಲಿಲ್ಲ, ಆದರೆ ಒಬ್ಬ ದಾಸ ಹಾಗೂ ಯಜಮಾನನ ನಡುವೆ ಇದ್ದ ವ್ಯಾಜ್ಯವೊಂದರ ಮಧ್ಯಸ್ಥಿಕೆ ವಹಿಸುವಂತೆ “ಒಬ್ಬ ಸ್ನೇಹವುಳ್ಳ ಮೂರನೇ ವ್ಯಕ್ತಿಯ” ಸಹಯವನ್ನಷ್ಟೆ ಕೋರುತ್ತಿದ್ದಾನೆ.⁷ ಒಂದು ವಿಷಯವು ಹೀಗೆಯೇ ಆಗಿದ್ದ ಪಕ್ಷದಲ್ಲಿಯೂ, ಓನೇಸಿಮನು ಈಗಲೂ ಕಾನೂನಾತ್ಮಕವಾಗಿ ಒಬ್ಬ ದಾಸನಾಗಿದ್ದನು, ಆತನು ಫಿಲೆಮೋನನ ಮನೆಯಿಂದ ನಿರಂತರವಾಗಿ ಗೈರಾಗಿರುವುದು ಕಾನೂನಿಗೆ ವಿರುದ್ಧವಾಗಿತ್ತು, ಮತ್ತು ರೋಮನ್ ಕಾನೂನಿನ ಪ್ರಕಾರ ಆತನು ತನ್ನ ಯಜಮಾನನ ಮನೆಗೆ ಹಿಂದಿರುಗಿ ಹೋಗುವ ಅಗತ್ಯವಿತ್ತು.

ಆದುದರಿಂದ, ಪೌಲನು ಓನೇಸಿಮನನ್ನು ಫಿಲೆಮೋನನ ಬಳಿಗೆ ಹಿಂದಕ್ಕೆ ಕಳುಹಿಸಿದನು. ಇದು ಒಬ್ಬ ಓಡಿ ಹೋದ ದಾಸನ ವಿಷಯದಲ್ಲಿ ನಡೆದುಕೊಳ್ಳಬೇಕೆಂದು ಹಳೆಯ ಒಡಂಬಡಿಕೆಯಲ್ಲಿ ಹೇಳಲ್ಪಟ್ಟಿರುವ ಅನುಶಾಸನಕ್ಕೆ ತಕ್ಕದಾಗಿರುವುದಿಲ್ಲವಾದರೂ (ಧರ್ಮೋಪದೇಶಕಾಂಡ 23:15, 16), ಇದು ಮೊದಲ ಶತಮಾನದ ಸಭೆಗಳಲ್ಲಿ ದಾಸರ ವಿಷಯದಲ್ಲಿ ಪೌಲನು ನೀಡಿದ್ದ ಬೋಧನೆಗಳಿಗೆ ಸರಿಹೊಂದುವಂತಿರುತ್ತದೆ (ಎಫೆಸು 6:5-8; ಕೊಲೊಸ್ಸೆ 3:22-25). ಹಿಂದಕ್ಕೆ ಹೋಗಬೇಕೆಂಬ ಯೋಚನೆಯು ಮೂಲತಃ ಪೌಲನಿಂದ ಬಂದದ್ದೋ ಅಥವಾ ಓನೇಸಿಮನಿಂದ ಬಂದದ್ದೋ ಎಂಬುದು ಅಸ್ಪಷ್ಟವಾಗಿರುತ್ತದೆ, ಆದರೆ ಅದು ಅಪೊಸ್ತಲನಿಂದಲೇ ಬಂದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಪೌಲನಿಗೆ ಫಿಲೆಮೋನನಲ್ಲಿ ಬಹಳಷ್ಟು ಭರವಸೆಯಿತ್ತಾದರೂ, ಓನೇಸಿಮನನ್ನು ಆತನ ಬಳಿಗೆ ಹಿಂದಕ್ಕೆ ಕಳುಹಿಸಿ ಕೊಡುವುದು ಪೌಲ ಹಾಗೂ ಓನೇಸಿಮ ಇಬ್ಬರಿಗೂ ಒಂದು ಗಂಡಾಂತರ ಆಗಿತ್ತು.

ಒಬ್ಬ ದಾಸನು ತಾನು ಓಡಿ ಹೋಗುವ ಸಂದರ್ಭದಲ್ಲಿ ಎದುರಿಸಿದ ದುಸ್ಥಿತಿಯ ನಿಮಿತ್ತದಿಂದ ತನ್ನ ಯಜಮಾನನ ಬಳಿಗೆ ಹಿಂದಿರುಗಿ ಹೋದಾಗ, ಅಥವಾ ಖಾಸಗಿ ವ್ಯಕ್ತಿಗಳು ಬಹುಮಾನದ ಆಶೆಗಾಗಿ ಒತ್ತಾಯದಿಂದ ಎಳೆದೊಯ್ದು ಒಪ್ಪಿಸಲ್ಪಡುವ ಮೂಲಕ, ಅಥವಾ ಸರ್ಕಾರಿ ಕಾವಲು ದಳದವರ ಮೂಲಕವಾಗಿ ಯಜಮಾನನ ಬಳಿಗೆ ಪುನಃ ಕಳುಹಿಸಲ್ಪಟ್ಟರೆ, *ಆತನ ಗತಿಯು ಸಂಪೂರ್ಣವಾಗಿ ಯಜಮಾನನ ಮೇಲೆಯೇ ಆಧಾರವಾಗಿರುತ್ತಿತ್ತು.* ದಾಸನನ್ನು ಚಾವಟಿಯಿಂದ ಹೊಡೆಯಬಹುದಿತ್ತು ಅಥವಾ ಚಲಿಸದಂತಾಗುವ ವರೆಗೂ ಹೊಡೆಯಲ್ಪಡಬಹುದಿತ್ತು; ಆತನಿಗೆ ತಲೆ ಅಥವಾ ಭುಜಗಳ ಮೇಲೆ ಬರೆ ಹಾಕಬಹುದಿತ್ತು; ಆತನ ಪಾದಗಳ ಕೆಳಗಿನ ಚರ್ಮವನ್ನು ಬೆಂಕಿಯಿಂದ ಕೆಂಪೇರಿದ ಲೋಹಗಳಿಂದ ಸುಡಲ್ಪಡಬಹುದಿತ್ತು; ಆತನ ಹೆಸರು ಹಾಗೂ ವಿಳಾಸವು ಕೆತ್ತಲ್ಪಟ್ಟಿರುವ ಒಂದು ಲೋಹದ ಕೊರಳು ಪಟ್ಟಿಯನ್ನು ಅವನ ಗಂಟಲಿನ ಸುತ್ತ ಸಿಕ್ಕಿಸಬಹುದಿತ್ತು; ಜೊತೆಯ ದಾಸರಿಗೆ ಒಂದು ಎಚ್ಚರಿಕೆಯಾಗುವಂತೆ ಆತನನ್ನು ಕೊಲ್ಲಲೂಬಹುದಿತ್ತು (ಒತ್ತಿ ಹೇಳಿದ್ದು ನನ್ನದು).⁸

ಏನೇನು ಸಂಭವಿಸಬಹುದಾದ ಸಾಧ್ಯತೆಗಳಿರುತ್ತವೆ ಎಂಬುದನ್ನು ಅರಿತಿದ್ದರಿಂದ, ಪೌಲನಿಗೆ [ತನ್ನ] ಪ್ರಾಣದಂತಿರುವವನನ್ನೇ (ಹೃದಯವನ್ನೇ) ಕಳುಹಿಸಿ ಕೊಡುತ್ತಿದ್ದೇನೆನೋ ಎಂದು ಅನ್ನಿಸಿತ್ತು. ಪುನಃ, 7ನೇ ವಚನದಲ್ಲಿರುವ ಪ್ರಕಾರ, ಪೌಲನು ಇಲ್ಲಿ “ಹೃದಯ” ಎಂಬುದಕ್ಕೆ “ಒಳಗಿನ ಅಂಗಗಳು” ಎಂಬ ಅರ್ಥ ಬರುವಂಥ ಅತಿ ತೀಕ್ಷ್ಣವಾದ ಪದವನ್ನು ಬಳಸುತ್ತಾನೆ. ದೇವಜನರ ಹೃದಯಗಳಿಗೆ ಪ್ರೋತ್ಸಾಹವನ್ನುಂಟು ಮಾಡಿದ್ದ ಫಿಲೆಮೋನನು

ಪೌಲನ “ಸ್ವತಃ ಹೃದಯ” (ಓನೇಸಿಮ) ದೊಂದಿಗೆ ಕೋಮಲತೆಯಿಂದ ನಡೆದುಕೊಳ್ಳುವನೆಂದು ಆತನು ನಿರೀಕ್ಷಿಸುವವನಾಗಿದ್ದನು.

ವಚನ 13. ಅವನನ್ನು ನನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದನು ಎಂಬುದು ಓನೇಸಿಮನನ್ನು ರೋಮಾಪುರದಲ್ಲೇ ಇಟ್ಟುಕೊಳ್ಳಬೇಕೆಂದು ಪೌಲನಿಗಿದ್ದ ವೈಯಕ್ತಿಕ ಬಯಕೆಯನ್ನು ವ್ಯಕ್ತಪಡಿಸುತ್ತದೆ. “ಯೋಚಿಸಿದ್ದನು” ಎಂಬುದಕ್ಕಾಗಿರುವ ಗ್ರೀಕ್ ಕ್ರಿಯಾಪದವು (ἐβουλόμην, *eboulomēn*) ಅಸಮಾಪ್ತ ಕಾಲರೂಪದಲ್ಲಿದ್ದು, “ನಾನು ಯೋಚಿಸುತ್ತಿದ್ದೆನು” ಎಂದು ಅನುವಾದಿಸುವದಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಓನೇಸಿಮನನ್ನು ಕಳುಹಿಸಿ ಕೊಡಬೇಕೆಂಬ ನಿರ್ಣಯವನ್ನು ಪೌಲನಿಗೆ ಶೀಘ್ರವಾಗಿಯಾಗಲಿ ಅಥವಾ ಸುಲಭವಾಗಿಯಾಗಲಿ ಬರಲಿಲ್ಲ ಎಂಬುದನ್ನು ಇದು ತೋರ್ಪಡಿಸುತ್ತದೆ. “ನಾನು” ಎಂಬುದು ಒತ್ತಿ ಹೇಳಲ್ಪಟ್ಟಿದ್ದು, ಪುನಃ ಮುಖ್ಯ ಗಮನವನ್ನು ಪೌಲನ ಕಡೆಗೆ ಸೆಳೆಯುತ್ತದೆ ಹೊರತು ಓನೇಸಿಮನ ಕಡೆಗೆ ಅಲ್ಲ.

ನಿನಗೆ ಬದಲಾಗಿ ಅವನು ನನಗೆ ಉಪಚಾರಮಾಡುವಂತೆ ಬಹಳಷ್ಟು ಮಟ್ಟಿಗೆ ಫಿಲಿಪ್ಪಿಯದ ಸಭೆಗೆ ಬದಲಾಗಿ ಎಪಫ್ರೋದೀತನು ಮಾಡಿದ ಉಪಚಾರದ ಕುರಿತು ಫಿಲಿಪ್ಪಿಯವರಿಗೆ ಬರೆದ ರೀತಿಯಲ್ಲಿಯೇ ಅನ್ನಿಸುತ್ತದೆ (ಫಿಲಿಪ್ಪಿ 2:25-30). ಫಿಮೋನನು ತನ್ನ ದಾಸನು ಅಂಥ ವಿಧದಲ್ಲಿ ಸೇವೆ ಮಾಡಬೇಕೆಂದು ಇಂಗಿತವನ್ನು ಹೊಂದಿರದೆ ಇದ್ದಾಯ್ತು. ಓನೇಸಿಮನು ಮಾಡಿದ ಒಳ್ಳೆದನ್ನು ಪೌಲನು ಫಿಲೆಮೋನನ ಲೆಕ್ಕಕ್ಕೆ ಸೇರಿಸುತ್ತಾನೆ. ನಾನು ಸುವಾರ್ತೆಯ ನಿಮಿತ್ತ ಸೆರೆಯಲ್ಲಿರಲಾಗಿ ಎಂಬುದು ಅಕ್ಷರಶಃ “ಸುವಾರ್ತೆಯ ಬೇಡಿಕೆಗಳಿರುವ” ಎಂದಾಗಿರುತ್ತದೆ. ಇಲ್ಲಿ, ಮೊದಲ ಹದಿಮೂರು ವಚನಗಳಲ್ಲಿ (1, 9, 10, 13) ನಾಲ್ಕನೆಯ ಬಾರಿಗೆ, ಪೌಲನು ಸೆರೆಯಲ್ಲಿರುವವನಾಗಿ ಬರೆಯುತ್ತಿದ್ದಾನೆಂಬುದನ್ನು ಸೂಚಿಸುವದಾಗಿರುತ್ತದೆ. 13ನೇ ವಚನದ ಸನ್ನಿವೇಶದಲ್ಲಿ, ಐಶ್ವರ್ಯವಂತನೂ ಹೆಚ್ಚು ಸುಖವಾಗಿದ್ದ ದಾಸನ-ಯಜಮಾನನಿಗಿಂತಲೂ ಸೆರೆಯಲ್ಲಿರುವ ಅಪೊಸ್ತಲನಿಗೆ ಓನೇಸಿಮನ ಸೇವೆಯ ಅಗತ್ಯವಿರುತ್ತದೆಂಬುದನ್ನು ಪೌಲನು ಫಿಲೆಮೋನನಿಗೆ ಜ್ಞಾಪಿಸುತ್ತಾನೆ.

ವಚನ 14. ಪೌಲನು ಈ ಮುಂಚೆ 8 ಮತ್ತು 9 ವಚನಗಳಲ್ಲಿ ವ್ಯಕ್ತಪಡಿಸಿದ್ದ ಅದೇ ಯೋಚನೆಯನ್ನು ಪುನಃ ಆರಂಭಿಸುತ್ತಾನೆ. ತಾನು ಓನೇಸಿಮನನ್ನು ರೋಮಾಪುರದಲ್ಲಿ ತನ್ನೊಂದಿಗೆ ಇಟ್ಟುಕೊಳ್ಳಬೇಕೆಂದಿದ್ದನು ಹೇಳಿದನು ಮತ್ತು ಫಿಲೆಮೋನನಿಗೆ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವದಕ್ಕೂ ನನಗೆ ಇಷ್ಟವಿರಲಿಲ್ಲ ಎಂದು ತಿಳಿಸುತ್ತಾನೆ. ಅಸಮಾಪ್ತಕಾಲ ರೂಪದ ನಿರಂತರವಾದ ಕ್ರಿಯೆಗೆ “ಯೋಚಿಸಿದ್ದನು” ಅಥವಾ “ನಾನು ಯೋಚಿಸುತ್ತಿದ್ದೆನು”; ವ. 13) ತದ್ವಿರುದ್ಧವಾಗಿ, “ನನಗೆ ಇಷ್ಟ . . .” (ἡθέλησα, *ēthelēsa*) ಎಂಬ ನಿರ್ಣಾಯಕ ಅನಿಶ್ಚಿತ ಭೂತಕಾಲ ರೂಪದಲ್ಲಿ ವ್ಯಕ್ತಪಡಿಸಲ್ಪಟ್ಟಿರುತ್ತದೆ. ಪೌಲನಿಗೆ ಓನೇಸಿಮನ ವಿಷಯದಲ್ಲಿ ತನ್ನ ಹೃದಯ ಹೇಳುವದನ್ನು ಮಾಡಬೇಕೋ ಮತ್ತು ಆ ಪರಿಸ್ಥಿತಿಯಲ್ಲಿ ಏನು ಮಾಡತಕ್ಕದ್ದೆಂದು ತನಗೆ ಗೊತ್ತಿದೆಯೋ ಅದನ್ನು ಮಾಡಬೇಕೋ ಎಂಬ ಉಭಯ ಸಂಕಟಕ್ಕೊಳಗಾಗಿದ್ದನು. ಕೊನೆಯಲ್ಲಿ ಉತ್ತಮ ವಿವೇಚನೆಗೆ ಜಯ ಸಿಕ್ಕಿತು, ತೀರ್ಮಾನವು ಮಾಡಲ್ಪಟ್ಟಿತು, ಮತ್ತು ಓನೇಸಿಮನನ್ನು ಕೊಲೊಸ್ಸೆಗೆ ಹಿಂದಿರುಗಿ ಕಳುಹಿಸಿಲಾಯಿತು.

ಪೌಲನಿಗಿದ್ದ ಇನ್ನೊಂದು ಪರ್ಯಾಯ ದಾರಿಯೆಂದರೆ ಓನೇಸಿಮನನ್ನು ತನ್ನ ಸಂಗಡ ಇಟ್ಟುಕೊಂಡು ಏನು ನಡೆಯುತ್ತಿದೆಯೆಂಬುದನ್ನು ಫಿಲೆಮೋನನಿಗೆ ವಿವರಿಸುವದಕ್ಕೆ ತುಖಿಕನ ಕೈಯಲ್ಲಿ ಒಂದು ಪತ್ರಿಕೆಯನ್ನು ಕೊಟ್ಟು ಕಳುಹಿಸುವದಾಗಿತ್ತು. ಕೊನೆಯಲ್ಲಿ ಫಲಿತವು ಸಹ ಅದೇ ರೀತಿಯಾಗಿರಬಹುದಿತ್ತು. ಎರಡೂ ದಾರಿಯನ್ನು ಅನುಸರಿಸಿದ್ದವು ಸಹ ಫಿಲೆಮೋನನು ರೋಮಾಪುರದಲ್ಲಿ ಪೌಲನ ಉಪಚಾರ ಮಾಡುವಂತೆ ಓನೇಸಿಮನಿಗೆ ಸಮ್ಮತಿಯನ್ನು ಕೊಡುವದರಲ್ಲಿ ಫಲಿತಗೊಂಡಿರುತ್ತಿದ್ದವು. ಹೇಗೂ, ಪೌಲನು ಅರಿಸಿಕೊಂಡ ದಾರಿ ಅದಾಗಿರಲಿಲ್ಲ. ಆತನ ತೀರ್ಮಾನವು ಏನಾಗಿತ್ತೆಂದರೆ, ಆತನು ಫಿಲೆಮೋನನಿಗೆ ಆದರೆ ನಿನ್ನ ಉಪಕಾರವು ಬಲಾತ್ಕಾರದಿಂದಾಗದೆ ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿದನು ಎಂಬದಾಗಿ ಹೇಳುತ್ತಾನೆ. ಈ ಹೇಳಿಕೆಯು ಇಡೀ ಪತ್ರಿಕೆಯ ಹೃದಯಭಾಗವನ್ನು ಸಾರಾಂಶಗೊಳಿಸುತ್ತದೆ. ಪೌಲನು ಅಂತ್ಯದಲ್ಲಿ ಒಂದು ಉತ್ತಮವಾದ ಫಲಿತಹೊರಬರಬೇಕೆಂಬದಕ್ಕಾಗಿ ಮಾತ್ರವೇ ಅಲ್ಲ, ಆದರೆ ಆ ಫಲಿತವನ್ನು ಸಾಧಿಸುವದಕ್ಕೆ ಉತ್ತಮ ದಾರಿಗಳನ್ನು ಅನುಸರಿಸಬೇಕೆಂಬದಕ್ಕಾಗಿ ಸಹ ಬಹಳಷ್ಟು ಸುದೀರ್ಘವಾಗಿ ಯೋಚಿಸಿದ್ದನು ಮತ್ತು ಬಹಳವಾದ ವೈಯಕ್ತಿಕ ಕಡುಸಂಕಟವನ್ನು ಅನುಭವಿಸಿದ್ದನು. ಪೌಲನು ಅಧಿಕಾರದಿಂದ ಆಜ್ಞಾಪಿಸಿರಬಹುದಿತ್ತು (ವ. 8) ಮತ್ತು ಒತ್ತಾಯಪಡಿಸಿರಬಹುದಿತ್ತಾದರೂ (ವ. 14), ಅದರ ಬದಲಾಗಿ ಆತನು “ಬೇಡಿಕೊಳ್ಳುವದಕ್ಕೆ” (ವ.9) ಮತ್ತು ಕೇಳಿಕೊಳ್ಳಲು ತೀರ್ಮಾನಿಸಿಕೊಂಡನು. ಪೌಲನು ಕೊರಿಂಥದ ಸಭೆಗೆ ಬರೆಯುವ ವೇಳೆ “ಬಲಾತ್ಕಾರದಿಂದ” ಎಂಬ ಪದವನ್ನು ಅದೇ ವಿಧದಲ್ಲಿಯೇ ಬಳಸಿದನು: “ಪ್ರತಿಯೊಬ್ಬನೂ ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” (2 ಕೊರಿಂಥ 9:7; ಒತ್ತಿ ಹೇಳಿದ್ದು ನನ್ನದು).

15-17

¹⁵ಅವನು ಸ್ವಲ್ಪಕಾಲ ನಿನ್ನಿಂದ ಅಗಲಿಸಲ್ಪಟ್ಟದ್ದು ನಿರಂತರವೂ ನಿನ್ನವನಾಗಬೇಕೆಂಬದಕ್ಕೋಸ್ಕರೋ ಏನೋ. ¹⁶ಇನ್ನು ಮೇಲೆ ಅವನು ದಾಸನಾಗದೆ ದಾಸನಿಗಿಂತ ಪ್ರಿಯ ಸಹೋದರನಂತಾಗಬೇಕು. ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ ನಿನಗೆ ಲೋಕದಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ಇನ್ನೂ ಎಷ್ಟೋ ಪ್ರಿಯನಾಗಿರುವನು. ¹⁷ಹಾಗಾದರೆ ನೀನು ನನ್ನನ್ನು ಜೊತೆಗಾರನೆಂದು ಎಣಿಸಿದರೆ ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ ಅವನನ್ನು ಸೇರಿಸಿಕೋ.

ವಚನ 15. ಏನೋ (ಬಹುಶಃ) ಎಂಬುದು ಫಿಲೆಮೋನನ ಮತ್ತು ಆತನ ಓಡಿ ಹೋಗಿರುವ ದಾಸನ ಕುರಿತ ಇಡೀ ಜಟಿಲ ಕಥೆಯ ಸಂಭಾವ್ಯವಾದ ಆತ್ಮಿಕ ಅರ್ಥವನ್ನು ಪರಿಚಯಿಸುವ ಒಂದು ಸೌಮ್ಯ ರೀತಿಯಾಗಿತ್ತು. “ಏನೋ” ಎಂಬುದು ಗ್ರೀಕ್ ಕ್ರಿಯಾಪದವಾದ *τάχα* (*tacha*) ಎಂಬುದರ ಒಂದು ಅನುವಾದವಾಗಿರುತ್ತದೆ, ಅದು ಒಂದು “ಬಹುಶಃ, ಸಾಧ್ಯತೆಯಾಗಿ, ಸಂಭಾವ್ಯವಾಗಿ, ಪ್ರಾಯಶಃ ಎಂಬುವುಗಳ ನಡುವಿನ ಸಂಭವನೀಯತೆಯನ್ನು ವ್ಯಕ್ತಪಡಿಸುವ ಗುರುತುಗಾರವಾಗಿರುತ್ತದೆ.”⁹ ಪೌಲನು “ಒಂದು

ವೇಳೆ” ಎಂಬರ್ಥದಲ್ಲಿ ಹೇಳಿದ್ದರೂ ಸರಿಯೇ, ಅಥವಾ ಹೆಚ್ಚು ಭರವಸೆಯುಳ್ಳ “ಸಂಭಾವ್ಯತೆ” ಎಂಬರ್ಥದಲ್ಲಿ ಹೇಳಿದ್ದರೂ ಸರಿಯೇ, ಆತನು ಒಂದು ಖಚಿತತೆಯಾಗಿ ಅಲ್ಲ, ಆದರೆ ಒಂದು ಸಾಧ್ಯತೆಯಾಗಿರುವಂಥ ಅರ್ಥನಿರೂಪಣೆಯನ್ನು ಮುಂದಿಡುತ್ತಿದ್ದಾನೆ.

ಆತನು ಫಿಲೆಮೋನನಿಗೆ ಹೀಗೆ ಹೇಳುತ್ತಾನೆ, ಈ ಕಾರಣಕ್ಕಾಗಿಯೇ ಆತನು ನಿನ್ನಿಂದ ಅಗಲಿಸಲ್ಪಟ್ಟವನಾಗಿದ್ದನು. ಇದು ಒಬ್ಬ ಪರಾರಿಯಾಗಿದ್ದ ದಾಸನ ಕುರಿತಾಗಿ ತೀರ್ಪು-ಮಾಡುವವರಂತಲ್ಲದೆ, ಒಂದು ಸೂಕ್ಷ್ಮ ಸಂವೇದನೆಯಿಂದ ಮಾತಾಡುವ ರೀತಿಯಾಗಿತ್ತು. ಓನೇಸಿಮನು ಮಾಡಿದ್ದು ತಪ್ಪಾಗಿತ್ತು, ಮತ್ತು ಆತನ ಆ ವರ್ತನೆಯಿಂದಾಗಿ ಅವನ ಯಜಮಾನನು ನಷ್ಟವನ್ನು ಅನುಭವಿಸಿದ್ದನು (ವ. 18). ಹೇಗೂ, ಒಬ್ಬ ಯಜಮಾನ/ದಾಸನ ವ್ಯಾಜ್ಯಕ್ಕಿಂತಲೂ ದೊಡ್ಡದೊಂದು ನಡೆಯುತ್ತಿದೆಯೆಂದು ಪೌಲನು ನಂಬಿದ್ದನು. ಇಲ್ಲಿಯ ವರೆಗೂ ಒಂದು ಹೆಚ್ಚು ದೊಡ್ಡದಾದ ಉದ್ದೇಶವೊಂದು ನೆರವೇರುವಂತೆ ದೇವರ ಅನುಗ್ರಹದ ಹಸ್ತವು ಕಾರ್ಯದಲ್ಲಿ ತೊಡಗಿರುತ್ತದೆ.

ಸ್ವಲ್ಪ ಕಾಲ ಎಂಬುದು ಅಕ್ಷರಶಃ “ಒಂದು ಗಳಿಗೆ” (2 ಕೊರಿಂಥ 7:8; ನೋಡಿರಿ ಗಲಾತ್ಯ 2:5) ಎಂದಾಗಿರುತ್ತದೆ ಮತ್ತು ಓನೇಸಿಮನು ಕರ್ತವ್ಯಕ್ಕೆ ಗೈರಾಗಿದ್ದ ಕಾಲಾವಧಿಯನ್ನು ಉಪೇಕ್ಷೆ ಮಾಡುವಂತೆ ತೋರುತ್ತದೆ. ಪೌಲನು ಜೀವನದ “ದೊಡ್ಡ ಚಿತ್ರಣ”ವನ್ನು ನೋಡುವವರಾಗಿರಬೇಕೆಂದು ಕ್ರೈಸ್ತರಿಗೆ ನಿರಂತರವಾಗಿ ಕರೆ ಕೊಡುವವನಾಗಿದ್ದನು (ರೋಮಾ 8:18; 2 ಕೊರಿಂಥ 4:17). ಒಂದು ವಿಶಾಲ ದೃಷ್ಟಿಕೋನವು ಅವರ ಈಗಿನ ಪರಿಸ್ಥಿತಿಯನ್ನು ಹೆಚ್ಚು ನಿಖರವಾಗಿ ನೋಡುವಂತೆ ಪ್ರತಿಯೊಬ್ಬರಿಗೂ ಅವಕಾಶವನ್ನು ಒದಗಿಸುತ್ತದೆ (ರೋಮಾ 8:28-39).

ನಿರಂತರವೂ ನಿನ್ನವನಾಗಬೇಕೆಂಬದಕ್ಕೋಸ್ಕರ ಎಂಬುದು ಪೌಲನು ಇಲ್ಲಿ ಶಾರೀರಿಕವಾಗಿ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾನೋ ಅಥವಾ ಆತ್ಮಿಕವಾಗಿ ಎಂಬ ಅರ್ಥದಲ್ಲಿಯೋ ಎಂಬುದಾಗಿ ಆಧುನಿಕ ವಾಚಕರನ್ನು ಚಕಿತಗೊಳ್ಳುವಂತೆ ಮಾಡುತ್ತದೆ. ಓನೇಸಿಮನು ಈಗ ಒಬ್ಬ ಕ್ರೈಸ್ತನಾಗಿರುವ ಕಾರಣದಿಂದ (ವ. 16), ಆತನು ಹಾಗೂ ಫಿಲೆಮೋನನು ನಿತ್ಯತ್ವದುದ್ದಕ್ಕೂ ಕ್ರಿಸ್ತನಲ್ಲಿ ಸಹೋದರರಾಗಿರುವರು ಎಂಬ ಅರ್ಥದಲ್ಲಿ ಹೇಳಿದನೋ? ಬದಲಾಗಿ, ಆತನು ಫಿಲೆಮೋನನ ಒಮ್ಮೆ “ಅಪ್ರಯೋಜಕ”ನಾಗಿದ್ದ ಓನೇಸಿಮನನ್ನು ಕ್ರಿಸ್ತನು ಈಗ “ಪ್ರಯೋಜಕ”ನನ್ನಾಗಿ (ವ. 11) ಮಾರ್ಪಡಿಸಿದ್ದು, ಇನ್ನು ಮೇಲೆ ಆತನು ಓಡಿ ಹೋಗದೆ ತನ್ನ ಜೀವಿತ ಕಾಲವೆಲ್ಲಾ ನಂಬಿಗಸ್ತನಾಗಿ ಆತನ ಸೇವೆ ಮಾಡುವನೆಂಬ ಅರ್ಥದಲ್ಲಿ ಹೇಳಿದನೋ? ನಾವು ಈ ಎರಡರಲ್ಲಿ ಒಂದು ಆಯ್ಕೆಯನ್ನು ಮಾಡಿಕೊಳ್ಳಬೇಕೆಂಬುದಕ್ಕೆ ಯಾವದೇ ಕಡ್ಡಾಯವಾದ ಕಾರಣವು ಇರುವುದಿಲ್ಲ. ಇಲ್ಲಿ ಪರಿಭಾಷೆಯು ಉದ್ದೇಶಪೂರ್ವಕವಾಗಿ ಅಸ್ಪಷ್ಟತೆಯಿಂದಿರಬಹುದಾಗಿದ್ದು, ತನ್ನ ಸ್ವಂತ ನಿರ್ಣಯಗಳನ್ನು ಮಾಡುವಂತೆ ಫಿಲೆಮೋನನಿಗೆ ಪುನಃ ಅವಕಾಶವನ್ನು ಕಲ್ಪಿಸುವದಾಗಿರುತ್ತದೆ.

ಪೌಲನು 15ನೇ ವಚನದಲ್ಲಿ ಮಾಡುವ ತರ್ಕವು ಯಾಕೋಬನ ಮಗನಾದ ಯೋಸೇಫನ ಪ್ರಖ್ಯಾತ ಮಾತುಗಳನ್ನು ನೆನಪಿಗೆ ತರುತ್ತದೆ. ಆತನ ತಂದೆಯು ಮರಣಿಸಿದ ಬಳಿಕ, ಯೋಸೇಫನು ದಾಸತ್ವದೊಂದಿಗೆ ತನಗಾದ ಸ್ವಂತ ಅನುಭವವನ್ನು ಕುರಿತು ತನ್ನ ಸಹೋದರರೊಂದಿಗೆ ಹಂಚಿಕೊಳ್ಳುತ್ತಾನೆ. ಆತನು ಹೀಗೆ ಹೇಳಿದನು, “ನೀವಂತೂ ನನಗೆ

ಕೇಡಾಗಬೇಕೆಂದು ಎಣಿಸಿದ್ದಿರಿ; ಆದರೆ ದೇವರು ಮೇಲಾಗಬೇಕೆಂದು ಸಂಕಲ್ಪಿಸಿದನು. ಈಗ ಅನುಭವಕ್ಕೆ ಬಂದ ಪ್ರಕಾರವೇ ಅನೇಕ ಪ್ರಾಣಿಗಳಿಗೆ ಸಂರಕ್ಷಣೆಯುಂಟಾಗುವಂತೆ ಮಾಡಿದನು” (ಆದಿಕಾಂಡ 50:20). Jeromeನು (ಕ್ರಿ.ಶ. 345-420), ಫಿಲೆಮೋನನಿಗೆ ಬರೆದ ಪತ್ರಿಕೆಯ ಮೇಲಿನ ತನ್ನ ವ್ಯಾಖ್ಯಾನದಲ್ಲಿ, ಅದೇ ವಿಧದಲ್ಲಿ ಬರೆಯುತ್ತಾನೆ,

ಕೆಲವು ಸಾರಿ ಕೆಟ್ಟ ಸಂದರ್ಭವು ಒಂದು ಒಳ್ಳೇ ಸಂದರ್ಭವಾಗಿ ಮಾರ್ಪಡುತ್ತದೆ. ಮತ್ತು ದೇವರು ದುಷ್ಟ ಮಾನವ ಯೋಜನೆಗಳನ್ನು ಒಂದು ನೆಟ್ಟನೆಯ ಅಂತ್ಯಕ್ಕೆ ತರುತ್ತಾನೆ . . . [ಓನೇಸಿಮ] ತನ್ನ ಯಜಮಾನನಿಂದ ಓಡಿ ಹೋಗಿರದೆ ಇದ್ದಲ್ಲಿ, ಪೌಲನು ಬೇಡಿಗಳಲ್ಲಿ ಕಟ್ಟಲ್ಪಟ್ಟವನಾಗಿ ಸರೆಯಲ್ಲಿದ್ದ ರೋಮಾಪುರಕ್ಕೆ ಆತನು ಎಂದಿಗೂ ಬರುತ್ತಿರಲಿಲ್ಲ. ಆತನು ಬೇಡಿಗಳಲ್ಲಿರುವ ಪೌಲನನ್ನು ಕಾಣದೆ ಹೋಗಿದ್ದಲ್ಲಿ, ಆತನು ಎಂದಿಗೂ ಕ್ರಿಸ್ತನಲ್ಲಿ ನಂಬಿಕೆಯನ್ನು ಹೊಂದಿಕೊಂಡಿರುತ್ತಿರಲಿಲ್ಲ. ಆತನು ಕ್ರಿಸ್ತನಲ್ಲಿ ನಂಬಿಕೆಯನ್ನಿಡದೆ ಹೋಗಿದ್ದಲ್ಲಿ, ಆತನು ಸುವಾರ್ತೆಯ ಕೆಲಸಕ್ಕೋಸ್ಕರ ಕಳುಹಿಸಲ್ಪಡುವವನಾಗುವ ಹಾಗೆ ಎಂದಿಗೂ ಪೌಲನ ಮಗನಾಗುತ್ತಿರಲಿಲ್ಲ . . .¹⁰

ವಚನ 16. 15ನೇ ವಚನದಲ್ಲಿ ಆರಂಭವಾದ ವಾಕ್ಯವು ಮುಂದುವರೆಯುತ್ತದೆ: ಓನೇಸಿಮನು ಫಿಲೆಮೋನನ ಬಳಿಗೆ “ನಿರಂತವಾಗಿ” ಹಿಂದಿರುಗಿದ್ದನು, ಆದರೆ ದಾಸನಾಗಿ ಅಲ್ಲ. ಈ ಪತ್ರಿಕೆಯಲ್ಲಿ “ದಾಸ” ಎಂಬ ಪದವು ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತದೆ. ಓನೇಸಿಮನಿಗೆ manumission (ಗುಲಾಮ ವಿಮೋಚನೆ - ಒಬ್ಬ ದಾಸನಿಗೆ ಅಧೀಕೃತವಾಗಿ ಬಿಡುಗಡೆಯನ್ನು ಕೊಡುವ ಪ್ರಕ್ರಿಯೆ) ಸಿಕ್ಕಬೇಕೆಂಬುದು ಖಂಡಿತವಾಗಿಯೂ ಪೌಲನ ಮನಸ್ಸಿನಲ್ಲಿದ್ದಿರಬಹುದಾಗಿದೆ, ಈ ವಚನದಲ್ಲಿ ಆತನು ಓನೇಸಿಮನನ್ನು ಸ್ವತಂತ್ರಗೊಳಿಸುವಂತೆ ಫಿಲೆಮೋನನಿಗೆ ಅಪ್ಪಣೆ ಮಾಡುತ್ತಿರುವ ಹಾಗೆ ಸೂಚನೆಯು ಇರುವದಿಲ್ಲ. ಬದಲಾಗಿ, ಓನೇಸಿಮನನ್ನು ದಾಸನಿಗಿಂತ ಉತ್ತಮನಾಗಿ ಕಾಣುವಂತಹ ಒಂದು ರೂಪಾಂತರದೊಂದಿರುವ ಸಂಬಂಧ ಇಟ್ಟುಕೊಳ್ಳುವದಕ್ಕೆ ಒಂದು ಕರೆಯಾಗಿರುತ್ತದೆ. ಪೌಲನು ಗುಲಾಮಗಿರಿಯ ವಿವಾದಾಂಶದ ಬಗ್ಗೆ ವಾಗ್ವಾದವನ್ನು ಮಾಡುತ್ತಿಲ್ಲ; ಆತನು ಅದನ್ನು ಮೀರಿ ಮಾತಾಡುತ್ತಿದ್ದಾನೆ.

ಓನೇಸಿಮನನ್ನು ಒಬ್ಬ ದಾಸನಿಗಿಂತ ಹೆಚ್ಚಿನವನೆಂದು ಕಾಣತಕ್ಕದ್ದಾಗಿತ್ತು. ಕ್ರಿಸ್ತನಲ್ಲಿ ಆತನು ಪರಿಯ ಸಹೋದರನಂತಾಗಿದ್ದನು. “ಸಹೋದರ” ಎಂಬುದು ಪೀಠಿಕೆಯಲ್ಲಿ ತಿಮೊಥೆಯನಿಗೆ ಅನ್ವಯಿಸಿದ ಪದವಾಗಿರುತ್ತದೆ, ಮತ್ತೆ “ಪ್ರಿಯ” ಎಂಬುದು ಸ್ವತಃ ಫಿಲೆಮೋನನನ್ನು ಬಣ್ಣಿಸುವದಕ್ಕೆ ಬಳಸಿದ ಪದವಾಗಿತ್ತು (ವ. 1). ಪೌಲನು ಈ ಮುಂಚೆ ಗಲಾತ್ಯದವರಿಗೆ ಹೀಗೆ ಬರೆದಿದ್ದನು,

ಹೇಗೆಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿಕೊಂಡಿರಿ. ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ (ಗಲಾತ್ಯ 3:27, 28; ಒತ್ತಿ ಹೇಳಿದ್ದು ನನ್ನದು).

ಒಬ್ಬನು ಕ್ರೈಸ್ತನಾಗುವಾಗ ಲಿಂಗ ಭೇದ ಮತ್ತು ಜನಾಂಗ ಭೇದಗಳು ಕಣ್ಮರೆಯಾಗುವ ರೀತಿಯಲ್ಲಿಯೇ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗಳು - ದಾಸತ್ವವೂ ಸೇರಿದಂತೆ -

ಪರಿವರ್ತನೆಗೊಂಡ ಕೂಡಲೆ ಮಾಯವಾಗುವದಿಲ್ಲ. ಬದಲಾಗಿ, ಎಲ್ಲಾ ಮಾನವ ವರ್ಗಗಳಿಗೂ ಅತೀತವಾಗಿರುವಂಥ ಒಂದು ನೂತನ ಸ್ಥಾನವು ಕ್ರಿಸ್ತನಲ್ಲಿ ಸಿಕ್ಕುತ್ತದೆ. ಪದೇ ಪದೇ, ಪೌಲನು ಓನೇಸಿಮನ ಮೇಲೆ ತನಗಿದ್ದ ಗಾಢವಾದ ವಾತ್ಸಲ್ಯವನ್ನು ತಿಳಿಯಪಡಿಸಿದ್ದನು, ಮತ್ತು ಆತನು ಪುನಃ ಅದನ್ನು ಮಾಡುವವನಾಗಿ, ಓನೇಸಿಮನು ನನಗೆ ಬಹಳ ಪ್ರಿಯ ಸಹೋದರನಾಗಿರುವನೆಂದು ಬರೆಯುತ್ತಾನೆ. ಪೌಲನು ಹಾಗೆ ಹೇಳುವನೆಂಬುದನ್ನು ಫಿಲೆಮೋನನು ಎದುರು ನೋಡಿದ್ದನಾದರೂ, ಪೌಲನು ಮುಂದುವರೆದು ನಿನಗೆ ಲೋಕಸಂಬಂಧದಲ್ಲಿಯೂ ಕರ್ತನ ಸಂಬಂಧದಲ್ಲಿಯೂ ಇನ್ನೂ ಎಷ್ಟೋ ಪ್ರಿಯನಾಗಿರುವನು ಎಂಬ ಮಾತುಗಳನ್ನು ಸೇರ್ಪಡೆಗೊಳಿಸುವನೆಂಬುದನ್ನು ಫಿಲೆಮೋನನು ನಿರೀಕ್ಷಿಸಿರಲಿಲ್ಲ. ದಾಸನು ಮತ್ತು ದಾಸನ-ಯಜಮಾನರಿಗೆ ಒಂದು ಇಮ್ಮಡಿಯಾದ ಸಂಬಂಧವಿತ್ತು. ಶಾರೀರಸಂಬಂಧದಲ್ಲಿ ಅವರು ಕಾನೂನಾತ್ಮಕ, ಆರ್ಥಿಕ, ಮತ್ತು ಸಾಮಾಜಿಕವಾಗಿ ಬಂಧದಲ್ಲಿದ್ದರು. ಕರ್ತನ ಸಂಬಂಧದಲ್ಲಿ ಅವರು ಯೇಸುವಿನ ರಕ್ತದ ಮೂಲಕ ಮತ್ತು ಅವರಿಬ್ಬರೊಳಗೂ ವಾಸಿಸುವ ಪವಿತ್ರಾತ್ಮನ ಮೂಲಕ ಒಂದಾಗಿ ಕಟ್ಟಲ್ಪಟ್ಟಿದ್ದರು. ಪೌಲನು ಈ ಮುಂಚೆ ಕೊರಿಂಥದವರಿಗೆ ಬರೆದ ಮಾತುಗಳು ನೇರವಾಗಿ ಈ ಸಮಸ್ಯೆಯನ್ನುದ್ದೇಶಿಸಿ ಮಾತಾಡುತ್ತವೆ:

ಹೀಗಿರಲಾಗಿ ಇಂದಿನಿಂದ ನಾವು ಯಾರನ್ನೂ ಶರೀರಸಂಬಂಧವಾಗಿ ಅರಿತುಕೊಳ್ಳುವದಿಲ್ಲ. ಕ್ರಿಸ್ತನನ್ನು ಕೂಡ ನಾವು ಶರೀರಸಂಬಂಧವಾಗಿ ತಿಳಿದಿದ್ದರೂ ಇನ್ನು ಮುಂದೆ ಆತನನ್ನು ಹಾಗೆ ತಿಳುಕೊಳ್ಳುವದಿಲ್ಲ. ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು (2 ಕೊರಿಂಥ 5:16, 17).

ವಚನ 17. ಹಾಗಾದರೆ ನೀನು ನನ್ನನ್ನು ಜೊತೆಗಾರನೆಂದು ಎಣಿಸಿದರೆ ಎಂಬುದು ಅಕ್ಷರಶಃ: "ಹಾಗಾದರೆ ನೀನು ನನ್ನನ್ನು ಒಬ್ಬ ಸಹಭಾಗಿಯಾಗಿ ಹೊಂದಿದ್ದರೆ" ಎಂದರ್ಥವಾಗಿರುತ್ತದೆ. "ಜೊತೆಗಾರ" ಎಂಬುದು ಗ್ರೀಕ್ ನಾಮಪದವಾದ *κοινωνός* (*koinōnos*) ಎಂಬುದರ ಅನುವಾದವಾಗಿರುತ್ತದೆ, ಅದು ಒಂದು ವ್ಯಾಪಾರದ ಪಾಲುದಾರಿಕೆಯನ್ನು ಸೂಚಿಸುವದಕ್ಕೆ ಸಾಮಾನ್ಯವಾಗಿ ಬಳಸಲ್ಪಡುತ್ತಿದ್ದ ಪದವಾಗಿತ್ತು (ಲೂಕ 5:10). ಇದು 6ನೇ ವಚನದಲ್ಲಿ ಬಳಸಲ್ಪಟ್ಟಿರುವ ಗ್ರೀಕ್ ನಾಮಪದವಾದ *κοινωνία* (*koinōnia*) ಎಂಬುದರ ಒಂದೇ ಮೂಲ ಪದದಿಂದ ಬಂದದ್ದಾಗಿದೆ. ಪೌಲನು ಈ ಮುಂಚೆಯೇ 1ನೇ ವಚನದಲ್ಲಿ ಫಿಲೆಮೋನನನ್ನು "ಜೊತೆಗಾರನಾದವನು" ಎಂದು ಕರೆದಿದ್ದನು. ಈ ಪದಗುಚ್ಛದ ಅಷ್ಟೊಂದು ಜಟಿಲವಲ್ಲದ ಅರ್ಥವು ಹೀಗಿರುತ್ತದೆ "ನೀನು ನನ್ನನ್ನು ಒಬ್ಬ ಜೊತೆಗಾರನೆಂದು ಎಣಿಸುತ್ತೀ ಎಂದು ನನಗೆ ಗೊತ್ತಿದೆ." (ಫಿಲಿಪ್ಪಿ 2:1ರಲ್ಲಿ ಇದೇ ರೀತಿಯ ಪದವಿನ್ಯಾಸವನ್ನು ನೋಡಿರಿ.)

ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ ಅವನನ್ನು ಸೇರಿಸಿಕೊಂಡು ಎಂಬುದು ಈ ಪತ್ರಿಕೆಯಲ್ಲಿ ಕಾಣಿಸಿಕೊಳ್ಳುವ ಮೊಟ್ಟಮೊಲದ ಆಜ್ಞಾರ್ಥಕವಾಗಿದೆ. ಫಿಲೆಮೋನನು ನಿರ್ದಿಷ್ಟವಾದ ರೀತಿಯಲ್ಲಿ ಪ್ರತಿಕ್ರಿಯೆ ತೋರುವಂತೆ ಅವನೇ ತಾನು "ಆಜ್ಞಾಪಿಸುವ"ವನಾಗಿ ಕಾಣದ ಹಾಗೆ ಪೌಲನು (ವ. 8) ಎಚ್ಚರವನ್ನು ವಹಿಸಿದ್ದನು. ಇಲ್ಲಿ ಸಹ, ಆತನು ತನ್ನ ಆಜ್ಞಾರ್ಥಕವನ್ನು ಒಂದು ಶರತ್ತಿನ ವಾಕ್ಯದಲ್ಲಿ ಹೇಳುತ್ತಾನೆ.

“ನೇರಿಸಿಕೋ” ಎಂಬುದು ಪೌಲನಿಗೆ ಒಂದು ಬೆಲೆಯುಳ್ಳ ಪದವಾಗಿತ್ತು. ಅದು ಗ್ರೀಕ್ ಕ್ರಿಯಾಪದವಾದ $\pi\rho\sigma\lambda\mu\beta\acute{\iota}\nu\omega$ (*proslambanō*) ಎಂಬುದರ ಒಂದು ರೂಪವಾಗಿದೆ, ಅದು ದೇವರು ಹೇಗೆ ಜನರನ್ನು ಸ್ವೀಕರಿಸಿಕೊಳ್ಳುತ್ತಾನೆಂಬುದನ್ನು ಸೂಚಿಸಲು (ರೋಮಾ 14:3; 15:7) ಮತ್ತು, ಒಂದು ಅನುಕರಣೆಯ ದಾರಿಯಲ್ಲಿ, ಶೈಸ್ತರು ಹೇಗೆ ಒಬ್ಬರನ್ನೊಬ್ಬರು ಸ್ವೀಕರಿಸಿಕೊಳ್ಳತಕ್ಕದ್ದು ಎಂಬುದನ್ನು ಸೂಚಿಸುವದಕ್ಕೆ ಬಳಸಲ್ಪಟ್ಟಿತ್ತು (ರೋಮಾ 14:1; 15:7).

ಪೌಲನು ಓನೇಸಿಮನಿಗೋಸ್ಕರ ಮಾಡಿಕೊಂಡ ಮನವಿಯು ಮತ್ತಾಯ 25ರಲ್ಲಿ ಯೇಸು ಹಸಿದವರಿಗಾಗಿ, ಬಾಯಾರಿದವರಿಗಾಗಿ, ಪರದೇಶಿಗಳಿಗಾಗಿ, ಬಟ್ಟೆಯಿಲ್ಲದವರಿಗಾಗಿ, ರೋಗದಲ್ಲಿರುವವರಿಗಾಗಿ, ಮತ್ತು ಸೆರೆಯಲ್ಲಿರುವವರಿಗಾಗಿ ಮಾಡಿಕೊಂಡ ಮನವಿಯಂತೆಯೇ ಇರುತ್ತದೆ. ಯೇಸು ನ್ಯಾಯತೀರ್ಪಿನ ದಿನದಂದು “ಈ ನನ್ನ ಸಹೋದರರಲ್ಲಿ ಕೇವಲ ಅಲ್ಲನಾದವನೊಬ್ಬನಿಗೆ ಏನೇನು ಮಾಡಿದರೋ ಅದನ್ನು ನನಗೂ ಮಾಡಿದ ಹಾಗಾಯಿತು” ಎಂದು ಘೋಷಿಸುವವನೆಂದು ಹೇಳುತ್ತಾನೆ (ಮತ್ತಾಯ 25:40). ಓನೇಸಿಮನಲ್ಲಿ ಒಳ್ಳೆದನ್ನು ಕಾಣುವದಕ್ಕೆ ಫಿಲೆಮೋನನಿಗೆ ಕಷ್ಟಕರವೇನಿಸಿದ್ದಾದಲ್ಲಿ, ಆತನು ಸ್ವತಃ ಪೌಲನೊಂದಿಗೆ ವ್ಯವಹರಿಸುತ್ತಿದ್ದೇನೆಂದು ಉಹಿಸಿಕೊಳ್ಳಬೇಕಾಗಿತ್ತು.

18-20

¹⁸ಅವನಿಂದ ನೀನು ಏನಾದರೂ ನಷ್ಟಪಟ್ಟಿದ್ದರೆ ಅಥವಾ ಅವನು ಸಾಲವೇನಾದರೂ ತೀರಿಸಬೇಕಾಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು; ¹⁹ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನೇ ನನ್ನ ಸಾಲದಲ್ಲಿದ್ದೀ ಎಂದು ನಾನು ಬೇರೆ ಹೇಳಬೇಕೇ. ²⁰ಹೌದು, ಸಹೋದರನೇ, ಕರ್ತನಲ್ಲಿ ನಿನ್ನಿಂದ ನನಗೆ ಪ್ರಯೋಜನವಾಗುವ ಹಾಗೆ ಮಾಡು; ಕ್ರಿಸ್ತನಲ್ಲಿ ನನ್ನ ಹೃದಯವನ್ನು ಸಂತೋಷಪಡಿಸು.

ವಚನ 18. ಪೌಲನು ಇಲ್ಲಿಯ ತನಕವೂ ಆತ್ಮಿಕ ಭಾಷೆಯನ್ನು ಮತ್ತು ಆತ್ಮಿಕ ತರ್ಕಗಳನ್ನು ಬಳಸಿದನು. 18ನೇ ವಚನದಲ್ಲಿ ಆರ್ಥಿಕ ಕಾಳಜಿಗಳ ಜಗತ್ತಿನೆಡೆಗೆ ಸಾಗುವ ಒಂದು ಎದ್ದು ಕಾಣುವ ಬದಲಾವಣೆಯನ್ನು ಕಾಣುತ್ತೇವೆ. ಅವನಿಂದ ನೀನು ಏನಾದರೂ ನಷ್ಟಪಟ್ಟಿದ್ದರೆ [εἰ ὅτι τι, *ei de ti*] ಎಂಬುದು ಓನೇಸಿಮನು ನಿರೀಕ್ಷಿಸಿದಾಗ ಏನು ಮಾಡಿದ್ದೆನೆಂಬ ಬಗ್ಗೆ ಪೌಲ ಹಾಗೂ ಫಿಲೆಮೋನನು ಒಮ್ಮತವನ್ನು ಹೊಂದಿರಬೇಕಾದ ಅಗತ್ಯವಿದೆಯೆಂಬುದನ್ನು ವ್ಯಕ್ತಪಡಿಸುವದಿಲ್ಲ.¹¹ ಅದು ಓನೇಸಿಮನು ಮಾಡಿದ ಯಾವದೇ ತಪ್ಪು ಈಗಾಗಲೇ ಪೌಲನು ಓನೇಸಿಮನ ಕುರಿತಾಗಿ ಹೇಳಿರುವದನ್ನಾಗಲಿ ಅಥವಾ ಫಿಲೆಮೋನನು ಅವನ ವಿಷಯದಲ್ಲಿ ದಯೆಯಿಂದ ನಡೆದುಕೊಳ್ಳುವನೆಂಬ ಅವನ ನಿರೀಕ್ಷೆಯನ್ನಾಗಲಿ ಇಲ್ಲದಂತೆ ಮಾಡುವದಿಲ್ಲ ಎಂಬುದನ್ನು ಸ್ಪಷ್ಟಗೊಳಿಸುತ್ತದೆ.

ಓನೇಸಿಮನು ತನ್ನ ಯಜಮಾನನ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡಿದ್ದನೋ, ರೋಮಾಪುರಕ್ಕೆ ಹೋಗುವ ತನ್ನ ಪ್ರಯಾಣದ ಖರ್ಚಿಗೋಸ್ಕರ ಆತನಿಂದ ಕದ್ದುಕೊಂಡಿದ್ದನೋ, ಅಥವಾ ದೀರ್ಘಕಾಲದ ವರೆಗೂ

ಫಿಲೆಮೋನನಿಗೆ ತನ್ನ ಸೇವೆಯು ದೊರಕದಂತೆ ಮಾತ್ರವೇ ಮಾಡಿದ್ದನೋ? “ನಷ್ಟಪಟ್ಟಿದ್ದರೆ” ಎಂಬುದು ἄδικεῶ (adikeō) ಎಂಬ ಗ್ರೀಕ್ ಕ್ರಿಯಾಪದದಿಂದ ಬಂದದ್ದಾಗಿದೆ, ಅದನ್ನು ಪೌಲನು ಕೊಲೊಸ್ಸೆಯಲ್ಲಿ ದಾಸರು ಹಾಗೂ ಯಜಮಾನರ ವಿಷಯದಲ್ಲಿ ಬರೆಯುವಾಗ ಬಳಸಿದನು, ಏನೆಂದರೆ “ಅನ್ಯಾಯಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವನಷ್ಟೆ; ಪಕ್ಷಪಾತವಿರುವದಿಲ್ಲ” (ಕೊಲೊಸ್ಸೆ 3:25; ಒತ್ತಿ ಹೇಳಿದ್ದು ನನ್ನದು). ಪೌಲನು ನಿರ್ದಿಷ್ಟವಾಗಿ ಓನೇಸಿಮ ಹಾಗೂ ಫಿಲೆಮೋನನನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಹೇಳಿಕೆಯನ್ನು ಬರೆದಿರಬಹುದಾಗಿದೆ.

ವಾಣಿಜ್ಯದ ತಾಂತ್ರಿಕ ಭಾಷೆಯ ಬಳಕೆಯನ್ನು ಮುಂದುವರಿಸುತ್ತಾ, ಪೌಲನು ಹೀಗೆ ಹೇಳುತ್ತಾನೆ, ಅಥವಾ ಅವನು ಸಾಲವೇನಾದರೂ ತೀರಿಸಬೇಕಾಗಿದ್ದರೆ (ನೋಡಿರಿ ಮತ್ತಾಯ 18:28, 30). ನಂಬಿಕೆಯಲ್ಲಿ ಓನೇಸಿಮನ ತಂದೆಯು ಫಿಲೆಮೋನನ ಕಡೆಗಿದ್ದ ಆತನ ಎಲ್ಲಾ ಸಾಲಗಳನ್ನು ಮತ್ತು ಕರ್ತವ್ಯಗಳನ್ನು ತೀರಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾನೆ. ಪೌಲನು ಅದನ್ನು ನನ್ನ ಲೆಕ್ಕಕ್ಕೆ ಹಾಕು ಎಂದು ಹೇಳುವ ಮೂಲಕ, ಆತನು ತನ್ನನ್ನು ಓನೇಸಿಮ ಹಾಗೂ ಫಿಲೆಮೋನನ ಮಧ್ಯದಲ್ಲಿ ನಿಲ್ಲಿಸಿಕೊಳ್ಳುತ್ತಿದ್ದಾನೆ. ಒಬ್ಬ ದಾಸನು ತಾನು ಕೊಡಬೇಕಾಗಿದ್ದ ಸಾಲವನ್ನು ತೀರಿಸಿಕೊಳ್ಳಬಹುದಾದ ಯಾವ ದಾರಿಯೂ ಇರಲಿಲ್ಲ, ಆದ್ದರಿಂದ ಪೌಲನು ಅದನ್ನೆಲ್ಲಾ ಯಾನೇ ಹೊತ್ತುಕೊಂಡನು. (ಈ ವರ್ತನೆಯು ಶಿಲುಬೆಯನ್ನು ಜ್ಞಾಪಿಸುವದಾಗಿದೆ; ನೋಡಿರಿ ರೋಮಾ 5:6-10; 8:1-4.) ಈ ವಾಕ್ಯದಲ್ಲಿ “ಒಂದು ಆರ್ಥಿಕ ಹೊಣೆಯನ್ನು ಲೆಕ್ಕಕ್ಕೆ ಸೇರಿಸು”¹² ಎಂದರ್ಥವನ್ನು ಸೂಚಿಸುವದಕ್ಕಾಗಿ ಇನ್ನೊಂದು ವಾಣಿಜ್ಯ ಪದವನ್ನು, ಗ್ರೀಕ್ ಕ್ರಿಯಾಪದವಾದ ἐλλογέω (ellogēō) ಎಂಬುದನ್ನು ಬಳಸಲಾಗಿದೆ. ಈ ಪದವು ಹೊಸ ಒಡಂಬಡಿಕೆಯೊಳಗೆ ಇಲ್ಲಿ ಹಾಗೂ ರೋಮಾ 5:13 ರಲ್ಲಿ ಮಾತ್ರವೇ ಕಾಣಿಸಿಕೊಳ್ಳುವದಾದ್ದು, ಅಲ್ಲಿ ಅದು “ಲೆಕ್ಕಕ್ಕೆ ಬರು” ಎಂಬದಾಗಿ ಅನುವಾದಿಸಲ್ಪಟ್ಟಿದೆ.

ವಚನ 19. ಪೌಲನೆಂಬ ನಾನು ನನ್ನ ಸ್ವಂತ ಕೈಯಿಂದ ಬರೆದಿದ್ದೇನೆ ಎಂಬ ಮಾತುಗಳ ಮೂಲಕ, ಅಪೊಸ್ತಲನು ತನ್ನ ಪತ್ರಿಕೆಯನ್ನು ಒಂದು ಕಾನೂನಾತ್ಮಕವಾದ ವಾಗ್ದಾನ ಪತ್ರವಾಗಿ ಬದಲಾಯಿಸಿದನು. ಪೌಲನು ತನ್ನ ಪತ್ರಿಕೆಗಳಲ್ಲಿ ಅವುಗಳನ್ನು ಪ್ರಾಮಾಣೀಕೃತಗೊಳಿಸುವದಕ್ಕಾಗಿ ಕೈಯಿಂದ ವಂದನೆ ಬರೆಯುವದು ಸರ್ವಸಾಧಾರಣವಾಗಿತ್ತು (ಕೊಲೊಸ್ಸೆ 4:18; ಗಲಾತ್ಯ 6:11; 1 ಕೊರಿಂಥ 16:21). ಇಲ್ಲಿ, ಆತನು ಸ್ವಂತ ಕೈಯಿಂದ ಬರೆದದ್ದಾಗಿದ್ದಾಗ್ಯೂ, ಫಿಲೆಮೋನನಿಗೆ ಓನೇಸಿಮನು ಮಾಡಿರುವ ಸಾಲವನ್ನು ತೀರಿಸುತ್ತೇನೆಂಬ ಖಾತ್ರಿಯನ್ನು ಆತನು ನೀಡುತ್ತಾನೆ. 18 ಮತ್ತು 19 ವಚನಗಳಲ್ಲಿ ಪರಿಭಾಷೆಯೊಂದಿಗೆ ಸಮಂಜಸತೆಯನ್ನು ಕಾಪಾಡಿಕೊಂಡವನಾಗಿ, ಪೌಲನು ಇನ್ನೊಂದು ಆರ್ಥಿಕತೆಯ ತಾಂತ್ರಿಕ ಪದವಾದ, ಗ್ರೀಕ್ ಕ್ರಿಯಾಪದ ἀποτινῶ (apotinō) ಎಂಬುದನ್ನು ಬಳಸುತ್ತಾನೆ. “ಪರಿಹಾರ ಕೊಡುವದು, ನಷ್ಟ ಕಟ್ಟಿಕೊಡುವಿಕೆ”¹³ ಎಂದು ಅರ್ಥ ಕೊಡುವ ಈ ಪದವು, ಹೊಸ ಒಡಂಬಡಿಕೆಯೊಳಗೆ ಇಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ, ಆದರೆ ಇದು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಾಚೀನ ಕಾನೂನುಬದ್ಧ ದಸ್ತಾವೇಜುಗಳಲ್ಲಿ ಉತ್ತಮವಾಗಿ ದೃಢೀಕರಿಸಲ್ಪಟ್ಟಿದೆ.

ಪೌಲನು ನಂತರ ಆರ್ಥಿಕತೆಯ ಭಾಷೆಯಿಂದ ನಂಬಿಕೆಯ ಭಾಷೆಯನ್ನು

ಬಳಸುವದಕ್ಕೆ ಸಾಗುತ್ತಾನೆ. ಈ ಸೂಕ್ಷ್ಮವಾಗಿ ಸಮತೋಲನವನ್ನು ಕಾಪಾಡಿಕೊಂಡ ಬಂದ ಪತ್ರಿಕೆಯಲ್ಲಿ ಬಹುಶಃ ಹೆಚ್ಚು ದಬ್ಬಾಳಿಕೆ ತರ್ಕವನ್ನು ಮಾಡುವವನಾಗಿ, ಪೌಲನು ಫಿಲೆಮೋನನಿಗೆ ಹೀಗೆ ಜ್ಞಾಪಿಸುತ್ತಾನೆ, ನಿನ್ನ ಆತ್ಮದ ವಿಷಯದಲ್ಲಿ ನೀನೇ ನನ್ನ ಸಾಲದಲ್ಲಿದ್ದೀ ಎಂದು ನಾನು ಬೇರೆ ಹೇಳಬೇಕೇ. ಪೌಲನು ಸೇವೆಯ ಪ್ರಭಾವದ ಮೂಲಕವಾಗಿ ಫಿಲೆಮೋನನು ಕೈಸ್ತನಾಗಿದ್ದನು. ತತ್ಪರಿಣಾಮವಾಗಿ, ಓನೇಸಿಮನು ಅವನಿಗೆ ಹಣಕಾಸಿನ ಸಾಲದಲ್ಲಿದ್ದಿರಬಹುದಾದದ್ದಕ್ಕಿಂತಲೂ ಅಧಿಕವಾಗಿ ಫಿಲೆಮೋನನು ಪೌಲನಿಗೆ ಆತ್ಮಿಕ ಸಾಲದಲ್ಲಿದ್ದನು.

ವಚನ 20. ತನ್ನ ಮನವಿಯ ಅಂತಿಮ ಭಾಗದಲ್ಲಿ, ಪೌಲನು ಆರಂಭಿಕ ಪ್ರಾರ್ಥನೆ ಹಾಗೂ ಸ್ತೋತ್ರ ಅರ್ಪಣೆಯಿಂದ (ವ. 7) ಹಲವಾರು ಮುಖ್ಯ ಪದಗಳನ್ನು ಮತ್ತು ಯೋಚನೆಗಳನ್ನು ಪುನರಾವರ್ತಿಸುತ್ತಾನೆ. ಹೌದು ಸಹೋದರ ಅದು ಫಿಲೆಮನ್ (ವಿ. 7) ಮತ್ತು ಒನೇಸಿಮೊಂದಿಗೆ (ವಿ. 16) ಪಾಲ್ಪಂ ಚಿಕೊಳ್ಳಲಾಗಿದೆ ಕುಟುಂಬ ಸಂಬಂಧ ಸಮರ್ಥಿಸಿಕೊಳ್ಳಿ. ಪೌಲನು ಈ ಪತ್ರಿಕೆಯಲ್ಲಿ ಸಮತೋಲನದ ಜಾಗರೂಕವಾದ ಆಲೋಚನಾ ಪೂರ್ಣತೆಯನ್ನು ಕಾಪಾಡಿಕೊಂಡು ಬಂದಿರುತ್ತಾನೆ, ಒಂದು ಕಠಿಣ ತರ್ಕದ ಜೊತೆಗೆ ತಕ್ಷಣವೇ ಒಂದು ಸೌಮ್ಯವುಳ್ಳ ಭರವಸೆಯನ್ನು ಒದಗಿಸುತ್ತಾನೆ. ಪೌಲನು ಫಿಲೆಮೋನನ ಮೇಲೆ ಯಾವದೇ ಒತ್ತಡವನ್ನು ತಂದಿದ್ದಾಗ್ಯೂ, ತಾನು ಅವನನ್ನು ಪ್ರಿಯ ಸಹೋದರನೆಂದೂ ಜೊತೆಗಲಸದವನೆಂದೂ ಪರಿಗಣಿಸಿರುತ್ತಾನೆಂಬುದು ಫಿಲೆಮೋನನಿಗೆ ತಿಳಿದಿರಬೇಕೆಂಬುದು ಪೌಲನ ಇಚ್ಛೆಯಾಗಿತ್ತು (ವಚನಗಳು 1, 20).

ಕರ್ತನಲ್ಲಿ ನಿನ್ನಿಂದ ನನಗೆ ಪ್ರಯೋಜನವಾಗುವ ಹಾಗೆ ಮಾಡು ಎಂಬುದು ದಾಸನ ಹೆಸರನ್ನೊಳಗೊಂಡ ಇನ್ನೊಂದು ಶಬ್ದಾಡಂಬರದ ಪ್ರಯೋಗವಾಗಿರುತ್ತದೆ. “ಓನೇಸಿಮ” ಎಂಬುದರ ಕ್ರಿಯಾಪದ ರೂಪವಾದ, ὀνίνεμι (*oninēmi*), ಹೊಸ ಒಡಂಬಡಿಕೆಯೊಳಗೆ ಇಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ. “ಓನೇಸಿಮ” ಎಂದರೆ “ಪ್ರಯೋಜಕ” ಅಥವಾ “ಲಾಭದಾಯಕ” ಎಂದರ್ಥವಾಗಿತ್ತು. ಈ ಹಂತದಲ್ಲಿ, ಪೌಲನು ಪರಿಸ್ಥಿತಿಯನ್ನು ಸಂಪೂರ್ಣ ತಲೆ ಕೆಳಗಾಗಿ ಮಾಡಿದನು. ಆತನು ದಾಸನನ್ನು ಅಲ್ಲ, ಆದರೆ ಯಜಮಾನನನ್ನು ಕರ್ತನಲ್ಲಿ ತನಗೆ “ಪ್ರಯೋಜನವಾಗು” ಅಥವಾ “ಲಾಭದಾಯಕ” ಆಗು ಎಂದು ಕೇಳಿಕೊಳ್ಳುತ್ತಿದ್ದಾನೆ.

ಪೌಲನು ಈ ಮುಂಚೆ ಫಿಲೆಮೋನನ ಕುರಿತು ಹೇಳಿಕೊಂಡ ಮಾತುಗಳು ಆತನ ನನ್ನ ಹೃದಯವನ್ನು ಸಂತೋಷ ಪಡಿಸು ಎಂಬ ಮನವಿಯಲ್ಲಿ ಪ್ರತಿಧ್ವನಿಸುತ್ತವೆ. 7ನೇ ವಚನದಲ್ಲಿ ಆತನು ಹೀಗೆ ಹೇಳಿದನು, “ಸಹೋದರನೇ [*adelphē*], ನಿನ್ನ ಮೂಲಕ ದೇವಜನರ ಹೃದಯಗಳಿಗೆ [*splagchna*] ಪ್ರೋತ್ಸಾಹ ಉಂಟಾದದರಿಂದ [*anapauō*].” 20ನೇ ವಚನದಲ್ಲಿ ಆತನು ತನ್ನ ಸಹೋದರನನ್ನು (*adelphē*) ತನ್ನ ಹೃದಯಕ್ಕೆ (*anapauō*) ಆದರಣೆ (*splagchna*). ಸಾರಾಂಶವೇನೆಂದರೆ, ಪೌಲನು ಆತನಿಗಿರುವ ಖ್ಯಾತಿಗನುಗುಣವಾಗಿ ನಡೆದುಕೊಳ್ಳಬೇಕೆಂದು ಫಿಲೆಮೋನನಿಗೆ ಕರೆ ಕೊಡುತ್ತಿದ್ದಾನೆ, ಇದೇ ವಾಗ್ಮಿತಾ ಕಲೆಯ ಸಾಧನವನ್ನು ಆತನು ಕೊರಿಂಥದಲ್ಲಿರುವ ಕೈಸ್ತರ ವಿಷಯದಲ್ಲಿ ಬಳಸಿದನು (2 ಕೊರಿಂಥ 9:1-5). ಫಿಲೆಮೋನನು ದೇವಜನರ ಹೃದಯಗಳನ್ನು ಸಂತೋಷ ಪಡಿಸಿದವನೆಂಬದಾಗಿ ಪರಿಚಿತನಾಗಿದ್ದನು. ಪೌಲನು ಓನೇಸಿಮನ ವಿಷಯವಾದ ಪರಿಸ್ಥಿತಿಯಲ್ಲಿ ತನಗೂ ಅದೇ ಉಪಕಾರವನ್ನು ಮಾಡಬೇಕೆಂದಷ್ಟೆ ಫಿಲೆಮೋನನನ್ನು

ಕೇಳಿಕೊಳ್ಳುತ್ತಿದ್ದಾನೆ.

ಮನವಿಯು ಕ್ರಿಸ್ತನಲ್ಲಿ ಎಂಬ ಮಾತಿನಿಂದ ಅಂತ್ಯಗೊಳ್ಳುತ್ತದೆ, ವಚನದ ಆರಂಭದಲ್ಲಿರುವ “ಕರ್ತನಲ್ಲಿ” ಎಂಬುದರೊಂದಿಗೆ ಇದು ನಿಕಟ ಸಂಬಂಧ ಹೊಂದಿರುವ ಒಂದು ಯೋಚನೆಯಾಗಿರುತ್ತದೆ. ಕ್ರಿಸ್ತರು ಜೀವನದಲ್ಲಿ ಯಾವ ಸ್ಥಾನಮಾನ ಹೊಂದಿದ್ದರೂ ಸರಿಯೇ, ಅವರು ಒಬ್ಬನೇ ಯಜಮಾನನ ಸೇವಕರು ಎಂಬ ಪರಿಗಣನೆಯಿಂದ ಪೌಲನ ಇಡೀ ವಾದವು ತನ್ನ ಶಕ್ತಿಯನ್ನು ಪಡೆದುಕೊಂಡದ್ದಾಗಿತ್ತು (ಕೊಲೊಸ್ಸೆ 3:22-4:1).

ಅನ್ವಯಿಸುವಿಕೆ

ಸಮಸ್ಯೆಯನ್ನು ಉಚ್ಚರಿಸುವದು (ವ. 10)

ಹಲವಾರು ವರ್ಷಗಳ ಹಿಂದೆ, ಏಡ್ಸ್ ಕಾಯಿಲೆಯಿಂದ ಮರಣಿಸಿದ್ದ ಒಬ್ಬ ಸ್ನೇಹಿತನ ಅಂತ್ಯಕ್ರಿಯೆಯ ವೇಳೆಯಲ್ಲಿ ಪ್ರಸಂಗಿಸಿದೆನು. ವಾಸ್ತವಿಕವಾಗಿ ಹೇಳುವುದಾದರೆ, ನಾನು ಆತನ ಎರಡೂ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲಿ ಪ್ರಸಂಗಿಸಿದ್ದೆನು. ಮೊದಲ ಕಾರ್ಯಕ್ರಮವು ನಾನು ವಾಸಿಸುತ್ತಿದ್ದ ಪಟ್ಟಣದಲ್ಲಿ ನಡೆದಿತ್ತು, ಮತ್ತು ಎರಡನೆಯದ್ದು ಅನೇಕ ಮೈಲುಗಳಷ್ಟು ದೂರದಲ್ಲಿದ್ದ ಆತನ ಚಿಕ್ಕ ಗ್ರಾಮಾಂತರದ ಸ್ವಂತ ಊರಿನಲ್ಲಿ ನಡೆಸಲಾಗಿತ್ತು. ಆತನು ಕೆಲವು ಕಾಲ ದೇವರಿಗೆ ಅವಿಧೇಯನಾಗಿ ಜೀವಿಸಿದ್ದನು ಮತ್ತು ಸಲಿಂಗಕಾಮದ ಜೀವನ ಶೈಲಿಯನ್ನು ಅನುಸರಿಸುವ ಮೂಲಕವಾಗಿ ಏಡ್ಸ್ ಸೊಂಕಿಗೆ ಗುರಿಯಾಗಿದ್ದನು. ಆತನು, ತಪ್ಪಿಹೋದ ಮಗನ ಹಾಗೆಯೇ, “ಬುದ್ಧಿ ತಂದುಕೊಂಡನು” ಎಂಬುದಕ್ಕಾಗಿ ನಾನು ಕೃತಜ್ಞತೆಯುಳ್ಳವನಾಗಿದ್ದೇನೆ. ಆತನು ದೇವರ ಬಳಿಗೆ ಹಿಂದಿರುಗಿದ್ದನು ಮತ್ತು ತನ್ನ ಅಂತಿಮ ವರ್ಷಗಳನ್ನು ಒಬ್ಬ ನಂಬಿಗಸ್ತು ಕ್ರಿಸ್ತನಾಗಿ ಕಳೆದನು.

ಮೊದಲ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲಿ, ಅಲ್ಲಿದ್ದವರೆಲ್ಲರೂ ಆತನ ಪಾಪ ಹಾಗೂ ಪಶ್ಚಾತ್ತಾಪದ ಕಥೆಯನ್ನು ಬಲ್ಲವರಾಗಿದ್ದರು. ನಾವು ಮುಕ್ತವಾಗಿ ಏಡ್ಸ್ ಕಾಯಿಲೆಯ ದುರಂಥ ಹಾಗೂ ದೇವರ ಕ್ಷಮಾಣೆಯ ಅಂದವನ್ನು ಕುರಿತು ಮಾತಾಡಿದವು. ಹೇಗೂ, ನಾವು ಆ ವ್ಯಕ್ತಿಯ ಸ್ವಂತ ಊರಿಗೆ ಹಲವಾರು ಮೈಲುಗಳ ಪ್ರಯಾಣವನ್ನು ಮಾಡಿ ಹೋದಾಗ, ಏಡ್ಸ್ ಎಂಬುದು ಯಾರೊಬ್ಬರೂ ಪ್ರಸ್ತಾಪಿಸದಂಥ ವಿಷಯ ಎಂಬುದು ಸ್ಪಷ್ಟವಾಗಿ ಹೋಯಿತು. ಅದು ಪ್ರತಿಯೊಬ್ಬರಿಗೂ ಗೊತ್ತಿದ್ದಂಥ ಕರಾಳ, ದುರಂತಕರ, ಉಚ್ಚರಿಸಲಾಗದ “ಗುಟ್ಟು” ಆಗಿತ್ತು.

ನಾನು ಅಂತ್ಯಕ್ರಿಯೆಯ ಸಂದೇಶವನ್ನು ನೀಡುತ್ತಿರುವ ವೇಳೆ, ಸಭಾಂಗಣದಲ್ಲಿ ಉದ್ದೇಗವು ಹೆಚ್ಚಾಗುತ್ತಿರುವುದನ್ನು ನಾನು ಅನುಭವ ಮಾಡಬಹುದಿತ್ತು. ಯಾವದೋ ಒಂದು ನನ್ನ ಕುರಿತು ಹೇಳು ಎಂದು ಕೂಗುತ್ತಿತ್ತು, ಆದರೆ ಅದರ ಬಗ್ಗೆ ಕೇಳಿಕೊಳ್ಳುವದಕ್ಕೆ ಎಲ್ಲರೂ ಹೆದರುತ್ತಿದ್ದರು. ಅಂತಿಮವಾಗಿ, ಅಂತ್ಯಕ್ರಿಯೆಯ ಸಂದೇಶದ ಯಾವದೋ ಒಂದು ಹಂತದಲ್ಲಿ, ನಾನು ಏಡ್ಸ್ ಬಗ್ಗೆ ಮಾತಾಡಿದೆನು. ನಾನು ಗಾಜಿನ ಕಿಟಕಿಗೆ ಸುತ್ತಿಗೆಯಿಂದ ಹೊಡೆದು ಬಿಟ್ಟಿದ್ದೆನು. ಏನೋ ಒಂದು ಚೆಲ್ಲಾಪಿಲ್ಲಿಯಾಗಿತ್ತು. ಕೆಲವು ಸ್ತ್ರೀಯರು ಜೋರಾಗಿ ಅಳುವದಕ್ಕಾರಂಭಿಸಿದರು. ಕಠಿಣವಾದ ಸತ್ಯವು ಉಚ್ಚರಿಸಲ್ಪಡುವ ತನಕವೂ ಒತ್ತಡವು ಅಧಿಕವಾಗುತ್ತಾ ಬಂದಿತ್ತು, ಮತ್ತು ಅದಾದ ಮೇಲೆ ನಿಜವಾದ ದುಃಖವಡುವಿಕೆ ಮತ್ತು ಸ್ವಸ್ಥತೆಯು ಆರಂಭಗೊಳ್ಳುವದಕ್ಕೆ ಸಾಧ್ಯವಾಗಿತ್ತು.

ಆ ದಿನ ಅಂತ್ಯಕ್ರಿಯೆಯಲ್ಲಿದ್ದ ವಾತಾವರಣವು ಫಿಲೆಮೋನನ ಪತ್ರಿಕೆಯು ಓದಲ್ಪಟ್ಟ ವೇಳೆ ಕೊಲೊಸ್ಸೆಯ ಸಭೆಯಲ್ಲಿದ್ದಂಥ ವಾತಾವರಣವನ್ನು ಹೋಲುವಂತಿತ್ತು ತೋರುತ್ತದೆ. ಓನೇಸಿಮನು ತುಖಿಕನೊಂದಿಗೆ ಹಿಂದಿರುಗಿ ಬಂದಿದ್ದನು. ಫಿಲೆಮೋನ ಹಾಗೂ ಆತನ ಓಡಿ ಹೋಗಿದ್ದ ದಾಸನ ನಡುವೆ ಒಂದು ಗಂಭೀರ ಸಮಸ್ಯೆಯಿರುತ್ತದೆಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿಯಾಗಿತ್ತು. ಅವರು ಏನನ್ನು ಯೋಚಿಸುತ್ತಿದ್ದರು? ಏನು ಸಂಭವಿಸಬಹುದು? ಪೌಲನು ಈ ಪರಿಸ್ಥಿತಿ ಕುರಿತು ಏನು ಯೋಚಿಸುತ್ತಾನೆ? ಪತ್ರಿಕೆಯು ಓದಲ್ಪಡುತ್ತಿದ್ದ ಹಾಗೆ ಉದ್ದೇಗವು ಅಧಿಕವಾಗುತ್ತಾ ಸಾಗಿತ್ತು.

ಅಂತಿಮವಾಗಿ, ಮೌನವು ಮುರಿಯಲ್ಪಟ್ಟಿತ್ತು; ಓನೇಸಿಮನು ಹೆಸರು ಉಚ್ಚರಿಸಲ್ಪಟ್ಟಿತ್ತು (ವ. 10). ಅದು ಒಂದು ರೀತಿಯಲ್ಲಿ ಯಾರೋ ಒಬ್ಬರು ಕಲ್ಲಿನ ನೆಲಕ್ಕೆ ಒಂದು ಮಣ್ಣಿನ ಮಡಕೆಯನ್ನು ಒಡೆದು ಚೂರುಚೂರು ಮಾಡಿದಂತಿತ್ತೆಂದು ನಾನು ಭಾವಿಸಿಕೊಳ್ಳುತ್ತೇನೆ. ಬಹುಶಃ ಯಾರೋ ಒಬ್ಬರು ಮೇಲುಸಿರು ಬಿಟ್ಟಿರಬೇಕು. ಕೆಲವು ಜನರು ಅಳುತ್ತಿದ್ದಿರಬಹುದಾಗಿದೆ. ಹೇಗಿದ್ದರೂ, ಅತ್ಯಂಥ ಕೆಟ್ಟ ಭಾಗವು ಮುಗಿದು ಹೋಗಿತ್ತು. ಭಯಂಕರವಾದ “ಗುಟ್ಟು” ಉಚ್ಚರಿಸಲ್ಪಟ್ಟಿತ್ತು, ಮತ್ತು ಆಗ ಸ್ವಸ್ಥತೆಯು ಆರಂಭಗೊಳ್ಳಬಹುದಾಗಿತ್ತು.

ನಿನ್ನ ಸ್ವೇಚ್ಛಾ - ಚಿತ್ತಕ್ಕನುಗುಣವಾಗಿ (ವ. 14)

ಈ ಕೆಳಗಿನ ಕಥೆಯು ನಿಜ ಘಟನೆಯೋ ಅಥವಾ ಆಧುನಿಕ ಕಾಲದ ಸಾಮ್ಯವೋ, ನನಗೆ ಗೊತ್ತಿಲ್ಲ. ನಾನು ಅದರ ವಿವಿಧ ಆವೃತ್ತಿಗಳನ್ನು ಅನೇಕ ಸಾರಿ ಅನೇಕ ಸಂದೇಶಗಳಲ್ಲಿ ಕೇಳಿಸಿಕೊಂಡಿದ್ದೇನೆ. ಆ ಕಥೆಯು “ನಂತರ ಎಂದೆಂದಿಗೂ ಸಂತೋಷ” ದಿಂದ ಬದುಕಬೇಕೆಂಬ ನಿರೀಕ್ಷೆಯೊಂದಿಗೆ ಪ್ರೀತಿಯಲ್ಲಿ ಬಿದ್ದು ನಂತರ ಮದುವೆಯಾದ ಒಬ್ಬ ಸ್ತ್ರೀಯ ಬಗ್ಗೆ ಹೇಳುತ್ತದೆ. ಹೇಗೂ, ದಂಪತಿಗಳು ತಮ್ಮ ಮದುಚಂದ್ರದಿಂದ ಹಿಂದಿರುಗಿದ ಸ್ವಲ್ಪ ಕಾಲದ ಬಳಿಕ, ಒಂದು ದಿನ ಮುಂಜಾನೆಯ ತಿಂಡಿಯನ್ನು ತಿನ್ನುವ ವೇಳೆ, ಗಂಡನು ತನ್ನ ಮದಲಗಿತ್ತಿಗೆ ಒಂದು ಪಟ್ಟಿಯನ್ನು ಮುಂದಿಟ್ಟನು. ಆಕೆಯು ಅದನ್ನು ಓದಿದಾಗ, ಆಕೆಯು ಮೊದಲು ತೋರಿದ ಪ್ರತಿಕ್ರಿಯೆಯೆಂದರೆ ಅದೊಂದು ಅಸಂಬಂಧ ತಮಾಷೆಯೆಂದು ನೆನಪಿ ನಕ್ಕಳು - ಆದರೆ ಆಕೆಯ ಗಂಡನು ನಗುತ್ತಿಲ್ಲವೆಂಬುದನ್ನು ಶೀಘ್ರದಲ್ಲೇ ಗಮನಿಸಿದಳು ಮತ್ತು ಅದು ಆತನಿಗೆ ಒಂದು ಗಂಭೀರ ವಿಷಯವಾಗಿತ್ತೆಂಬುದನ್ನು ಅರಿತುಕೊಂಡಳು.

ಪಟ್ಟಿಯನ್ನು ಮತ್ತೊಮ್ಮೆ ದೃಷ್ಟಿಸುತ್ತಾ, ಆಕೆಯು ಓದಲಾರಂಭಿಸಿದಳು. ಆಕೆಯು ಎಲ್ಲವನ್ನೂ ಹೇಗೆ ಮಾಡಬೇಕೆಂದು ನಿರ್ದಿಷ್ಟವಾಗಿ ಆತನ ಇಷ್ಟವಾಗಿರುತ್ತದೆಂಬುದನ್ನು ಆತನು ವಿವರವಾಗಿ ಬರೆದಿದ್ದನು! ಅದರಲ್ಲಿ ಆತನಿಗೆ ಏನು ತಿನ್ನುವದಕ್ಕೆ ಇಷ್ಟಪಡುತ್ತಾನೆ, ಯಾವಾವ ಸಮಯಗಳಲ್ಲಿ ಆತನಿಗೆ ಊಟವನ್ನು ಬಡಿಸಬೇಕೆಂದು ಬಯಸುತ್ತಾನೆ, ಆತನ ಬಟ್ಟೆಗಳನ್ನೆಲ್ಲಾ ಹೇಗೆ ನೋಡಿಕೊಳ್ಳಬೇಕು, ಮತ್ತು ಹೆಚ್ಚು ಕಡಿಮೆ ಆತನ ಪತ್ನಿಯಾಗಿ ಆಕೆಯು ಮಾಡಬೇಕೆಂದು ಊಹಿಸಿಕೊಳ್ಳಬಹುದಾದ ಎಲ್ಲಾ ವಿವರಗಳು ಸೇರಿದ್ದವು. ಆತನು ನಿರ್ದಾಕ್ಷಿಣ್ಯವಾದ, ಕಠಿಣವಾದ, ತಗಾದೆ ತೆಗೆಯುವ, ಅನುಕಂಪವಿಲ್ಲದ, ಮತ್ತು ಮೊಂಡುತನವುಳ್ಳ ಗಂಡನು ಎಂಬುದನ್ನು ಸಾಭಿತುಗೊಳಿಸಿದನು. ಸ್ತ್ರೀಯ ಹೃದಯವು ಒಡೆದು ಹೋಯಿತು, ಆದರೆ ಆಕೆಯು ತಾನು ಮಾಡಿಕೊಂಡ ಪ್ರತಿಜ್ಞೆಗೆ

ನಮರ್ಪಣೆಯುಳ್ಳವಳಾಗಿದ್ದಳು. ಆಕೆಯು ವರ್ಷಗಳ ಕಾಲ ಆ ಪಟ್ಟಿಯಂತೆಯೇ ನಡೆದುಕೊಳ್ಳುವವಳಾಗಿ ತನ್ನ ದಿನಗಳನ್ನು ಕಳೆದಳು.

ಕೆಲ ಕಾಲದ ಬಳಿಕ, ಆ ವ್ಯಕ್ತಿಯು ಮರಣಿಸಿದನು. ಸ್ವಲ್ಪ ವರ್ಷಗಳು ಕಳೆದ ಬಳಿಕ, ಆ ಸ್ತ್ರೀಯು ಬೇರೊಬ್ಬನನ್ನು ಮದುವೆಯಾದಳು. ಈ ಮನುಷ್ಯನು ಸೌಮ್ಯವಾದ, ದಯೆಯುಳ್ಳ, ಮತ್ತು ಸೇರಿಸಿಕೊಳ್ಳುವ ಸ್ವಭಾವದವನಾಗಿದ್ದನು. ಆತನು ಯಾವಾಗಲೂ ಆಕೆಗೆ ಅತ್ಯುತ್ತಮವಾದದ್ದನ್ನೇ ಬಯಸುತ್ತಿದ್ದನು. ಆತನ ದೃಷ್ಟಿಯಲ್ಲಿ ಆಕೆಗೆ ಮರ್ಯಾದೆಯಿತ್ತು, ಮತ್ತು ಆತನ ಬಾಹುಗಳಲ್ಲಿ ಆಕೆಗೆ ಸುರಕ್ಷತೆ ಮತ್ತು ನಿಜವಾದ ಪ್ರೀತಿಯ ಭಾವನೆಯನ್ನು ಅನುಭವಿಸಿದಳು.

ಒಂದು ದಿನ, ಅವರು ವಿವಾಹವಾಗಿ ಹಲವಾರು ವರ್ಷಗಳಾದ ಬಳಿಕ, ಒಂದು ದಿನ, ಆ ಸ್ತ್ರೀಯು ತಾನು ಕೂಡಿಸಿಟ್ಟ ಏನೋ ಒಂದನ್ನು ಹುಡುಕುತ್ತಿದ್ದಳು. ಆಕೆಯು ಕೆಲವು ಹಳೇ ಪೆಟ್ಟಿಗೆಗಳನ್ನು ಶೋಧಿಸುತ್ತಿದ್ದ ವೇಳೆ ಆಕೆಯ ಕೈ ಯಾವದೋ ಒಂದರ ಮೇಲೆ ಬಿದ್ದಿತ್ತು, ಅದು ಆಕೆಯ ಉಸಿರೇ ನಿಂತು ಹೋಗುವಂತೆ ಮಾಡಿತ್ತು - ಆ ಪಟ್ಟಿ! ಆಕೆಯು ಅದನ್ನು ಬಹಳ ವರ್ಷಗಳಿಂದ ನೋಡಿರಲಿಲ್ಲ. ಕೇವಲ ಅದನ್ನು ಆಕೆಯ ಕೈಯಲ್ಲಿ ಹಿಡಿದುಕೊಂಡದ್ದೇ ಆಕೆಗೆ ಒಬ್ಬ ದಣಿಯಂತೆ ಆ ಪಟ್ಟಿಯ ಕೈಯಲ್ಲಿ ತಾನು ಅನುಭವಿಸಿದ ಎಲ್ಲಾ ನೋವುಗಳು ನೆನಪಿಗೆ ಬಂದು ಆಕೆಯು ಅಳುವದಕ್ಕೆ ಆರಂಭಿಸಿದಳು.

ಆಕೆಯು ಅಲ್ಲಿ ಬಹಳ ಹೊತ್ತು ಕುಳಿತುಕೊಂಡು ಕಣ್ಣೀರು ನಿಂತು ಹೋಗುವದಕ್ಕೆ ಕಾಯುತ್ತಿದ್ದಳು, ಆಕೆಯ ಕಡುಸಂಕಟದ ನೆನಪುಗಳಿಂದ ತನ್ನ ಗಂಡನಿಗೆ ವೇದನೆಯುಂಟು ಮಾಡಲು ಆಕೆಗೆ ಇಷ್ಟವಿರಲಿಲ್ಲ. ಆಕೆಯು ಆ ಪಟ್ಟಿಯನ್ನು ದಿಟ್ಟಿಸಿ ನೋಡಿದಾಗ, ಆಕೆಯು ತನ್ನ ಹೊಸ ಗಂಡನಿಗೆ ಆ ಪಟ್ಟಿಯಲ್ಲಿರುವದನ್ನೆಲ್ಲಾ ಮಾಡುತ್ತಿದ್ದೇನೆಂದು - ಮತ್ತು ಅದು ಆಕೆಗೆ ಇಷ್ಟವಾಗಿರುತ್ತದೆಂದು - ಆಕೆಯ ಮನಸ್ಸಿಗೆ ಹೊಳೆಯಿತು! ವ್ಯತ್ಯಾಸ ಏನಾಗಿತ್ತು? ಬಳಲುವಂತೆ ಮಾಡಿದ್ದ ಕೆಲಸವು ನಿಜವಾದ ಸಮಸ್ಯೆಯೇ ಆಗಿರಲಿಲ್ಲವೆಂಬುದನ್ನು ಆಕೆಯು ಗ್ರಹಿಸಿಕೊಂಡಾಗ ಇನ್ನಷ್ಟು ಹೆಚ್ಚಾಗಿ ಅಳುವದಕ್ಕಾರಂಭಿಸಿದಳು. ಆಕೆಯು ಹೊಸ ಗಂಡನ ಸೇವೆ ಮಾಡುವದಕ್ಕೆ ಇಷ್ಟ ಪಟ್ಟಳು, ಮತ್ತು ಆಕೆಯು ಅದಲ್ಲವನ್ನೂ ಒಂದು ಪಟ್ಟಿಯಲ್ಲದೆಯೇ ಮಾಡಿದಳು. ಯಾವದೋ ಒಂದನ್ನು ಒತ್ತಾಯದಿಂದ ಮಾಡುವ ಮತ್ತು ಒಂದನ್ನು ಮಾಡುವದಕ್ಕೆ ಮುಕ್ತವಾಗಿರುವದರ ನಡುವಿನ ವ್ಯತ್ಯಾಸವೇ ದಾಸತ್ವ ಹಾಗೂ ಪ್ರೀತಿಯ ನಡುವಿನ ವ್ಯತ್ಯಾಸವಾಗಿರುತ್ತದೆ.

ಬಹುಶಃ ಈ ಕಾರಣಕ್ಕಾಗಿಯೇ (ವ. 15)

ನರ್ವಕಾಲದ ಮನಶ್ಯಾಸ್ತ್ರಜ್ಞರಲ್ಲಿಯೇ ಅತ್ಯಂಥ ಶ್ರೇಷ್ಠ ಮನಶ್ಯಾಸ್ತ್ರಜ್ಞಳೆಂದರೆ ನನ್ನ ತಾಯಿ. ನನ್ನ ಮೂವರು ಒಡಹುಟ್ಟಿದವರು ಮತ್ತು ನಾನು ಒಟ್ಟಾಗಿ ಇರುವ ವೇಳೆ, ಆಕೆಯು ಹೇಗೆ ನಮ್ಮ ಯೋಚನಾಶಕ್ತಿಯನ್ನು ಆಕಾರಕ್ಕೆ ತಂದಳೆಂಬುದು ನಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಎಲ್ಲಾ ಕಠಿಣ ಪರಿಸ್ಥಿತಿಗಳಲ್ಲಿಯೂ ಆಶೀರ್ವಾದಕ್ಕಾಗಿ ಹುಡುಕಬೇಕೆಂಬ ಅಭ್ಯಾಸವೇ ಆಕೆಯು ನಮಗೆ ನೀಡಿದ ಅತ್ಯಂಥ ಶ್ರೇಷ್ಠ ಉಡುಗೋರೆಗಳಲ್ಲಿ ಒಂದಾಗಿರುತ್ತದೆ.

ನಾವು ಮಕ್ಕಳಾಗಿದ್ದ ಕಾಲದಲ್ಲಿ ನಮ್ಮ ಅಜ್ಜಅಜ್ಜಿಯ ಮನೆಗೆ ಮಾಡುತ್ತಿದ್ದ ಪ್ರಯಾಣಗಳು ನಮಗೆ ಬಹಳ ಚೆನ್ನಾಗಿ ನೆನಪಿರುತ್ತವೆ. ಅವರು ನಮ್ಮ ಜೀವಿತಗಳಲ್ಲಿ ಬಹಳ

ವಿಷೇಶ ಜನರಾಗಿದ್ದರು. ಮತ್ತು ಅವರ ಮನೆಗಳಿಂದ ದೂರವಾಗಿ ಪ್ರಯಾಣವನ್ನು ಆರಂಭಿಸುವ ಗೆಳೆಗೆಯು ನಮ್ಮ ಹೃದಯಗಳನ್ನು ಒಡೆಯುವದಾಗಿತ್ತು. ನಾವು ಕಣ್ಣೀರು ಸುರಿಸುತ್ತಲೇ ಅವರು ಕಾಣಿಸುವಷ್ಟು ದೂರದ ತನಕವೂ ನಮ್ಮ ಕೈಗಳನ್ನು ಬೀಸುತ್ತಲೇ ಇರುತ್ತಿದ್ದೆವು. ಆಗ ಅಮ್ಮ ಯಾವಾಗಲೂ ಹೇಳಿದ್ದನ್ನೇ ಹೇಳುತ್ತಿದ್ದಳು: “ಇದು ಬೇರೊಂದು ರೀತಿಯಲ್ಲಿರುವದನ್ನು ನೀವು ಬಯಸಲಾರಿರಿ! ನೀವು ಇಲ್ಲಿಂದ ಹೊರಡುವಾಗ ದುಃಖವನ್ನು ಅನುಭವಿಸದಿದ್ದಲ್ಲಿ ಅದು ಭಯಂಕರವಾಗಿರುವದಿಲ್ಲವೇ? ಹಾಗಾಗುವದಾದರೆ ನೀವು ಬಿಟ್ಟು ಹೋಗುತ್ತಿರುವ ಜನರು ಅಷ್ಟೊಂದು ಅದ್ಭುತಕರವಾದವರಾಗಿರಲಿಲ್ಲ ಎಂದರ್ಥವಾಗುತ್ತದೆ.” ನಮ್ಮ ತಲೆಯು ಹೇಳುವದನ್ನು ಅರ್ಥಮಾಡಿಕೊಳ್ಳಲು ನಮ್ಮ ಹೃದಯಗಳಿಗೆ ಸ್ವಲ್ಪ ಕಾಲ ಹಿಡಿದಾಗ್ಯೂ, ಅಮ್ಮ ಹೇಳಿದ್ದು ಸರಿಯೆಂದು ನಮಗೆ ಗೊತ್ತಿತ್ತು.

ಫಿಲೆಮೋನ 15ರಲ್ಲಿ ಪೌಲನ ಸಂದೇಶವು ಬಹಳ ಮಟ್ಟಿಗೆ ಅದೇ ಆಗಿರುತ್ತದೆ. ಓನೇಸಿಮನಿಗೆ ಸಂಬಂಧಿಸಿದ ಸಮಸ್ಯೆಯ ಮೋಡದ ಹಿಂದೆ ಒಂದು “ಬೆಳ್ಳಿ ರೇಖೆಯು” ಇರುವ ಸಾಧ್ಯತೆಯಿದೆ ಎಂಬುದನ್ನು ಆತನು ತೋರಿಸಿ ಕೊಟ್ಟನು. ಆತನು ಓಡಿ ಹೋಗಿರದಿದ್ದರೆ, ಆತನು ಎಂದಿಗೂ ಕ್ರೈಸ್ತನಾಗಿರುತ್ತಿದ್ದಿಲ್ಲವೇನಿಸುತ್ತದೆ. ಆತನು ಒಬ್ಬ ದಾಸನಿಗಿಂತಲೂ ಹೆಚ್ಚಿನವನಾಗಿ ಹಿಂದಿರುಗಿ ಬರುವವನಾಗಿದ್ದನು; ಆತನು ಒಬ್ಬ ಕ್ರೈಸ್ತ ಸಹೋದರನಾಗಿ ಹಿಂದಿರುಗಿ ಬರುತ್ತಿದ್ದಾನೆ. ಪೌಲನು ಹೀಗೆ ಹೇಳುತ್ತಿರುವಂತೆ ತೋರುತ್ತದೆ, “ಫಿಲೆಮೋನನೇ, ಇದು ಬೇರೆ ಇನ್ನಾವದೇ ರೀತಿಯಲ್ಲಿ ಸಂಭವಿಸಿದ್ದಿರಬೇಕೆಂದು ನೀನು ಬಯಸಲಾರಿ!”

ಒಬ್ಬ ದಾಸನಿಗಿಂತ ಹೆಚ್ಚಿನವನು (ವ. 16)

William Wilberforceನು (1759-1833) ಬ್ರಿಟಿಷ್ ಸಾಮ್ರಾಜ್ಯದಲ್ಲಿ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸುವದಕ್ಕಾಗಿ ಹೋರಾಟ ಮಾಡಲು ತನ್ನ ಜೀವಿತವನ್ನು ಕಳೆದನು. ಆತನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ರಾಜಕೀಯ ವೃತ್ತಿಯನ್ನು ಆರಂಭಿಸಿದವನಾಗಿ, ಆತನು ತನ್ನ ಮೊದಲ ಕೆಲವು ವರ್ಷಗಳನ್ನು ಹೆಚ್ಚು ಕಡಿಮೆ ಏನನ್ನೂ ಮಾಡದೆ ಸಂಸತ್ತಿನಲ್ಲಿ ಕಳೆದನು. ಹೇಗೂ, 1787ರ ಹೊತ್ತಿಗೆ ಅದು ಬದಲಾಗಿತ್ತು. ಆತನು ಅಕ್ಟೋಬರ್ 28, 1787ರ ತನ್ನ ದಿನಚರಿಯಲ್ಲಿ ಹೀಗೆ ಬರೆದನು, “ಸರ್ವಶಕ್ತನಾದ ದೇವರು ನನ್ನ ಮುಂದೆ ಎರಡು ಲಕ್ಷಗಳನ್ನು ಇಟ್ಟಿದ್ದಾನೆ, ಗುಲಾಮರ ವ್ಯಾಪಾರವನ್ನು ದಮನ ಮಾಡುವದು ಮತ್ತು ನಡಾವಳಿಗಳ [ನೈತಿಕಗಳು] ಸುಧಾರಣೆ.” ಈ ಎರಡು ಶ್ರೇಷ್ಠ ಧೈಯಗಳಿಗಾಗಿ ಆತನು ತನ್ನ ಉಳಿದ ಜೀವಿತವನ್ನು ಮುಡಿಪಾಗಿಟ್ಟನು.

ಗುಲಾಮರ ವ್ಯಾಪಾರವನ್ನು ರದ್ದುಗೊಳಿಸಬೇಕೆಂಬ ತನ್ನ ಅನ್ವೇಷಣೆಯಲ್ಲಿ, Wilberforceನು ಹಲವಾರು ಕಾರ್ಯತಾಂತ್ರಿಕ ಮೈತ್ರಿಗಳನ್ನು ಬೆಳೆಸಿಕೊಂಡನು. ಅವರಲ್ಲೊಬ್ಬನೆಂದರೆ ಪ್ರಸಿದ್ಧ ಕುಂಬಾರನಾಗಿದ್ದ Josiah Wedgwood. ಆತನು ಅವನಿಗೆ ಒಂದು ಸಂಭಾಷಣೆಯ ಆರಂಭಕವಾಗಿ ವಿಶೇಷ ಪದಕವೊಂದನ್ನು ನಿರ್ಮಿಸುವಂತೆ ಮನವೋಲಿಸಿದನು. ಈ ಪದಕದ ಮಧ್ಯಭಾಗದಲ್ಲಿ ಒಬ್ಬ ಆಫ್ರಿಕದ ಗುಲಾಮನು ಸರಪಳಿಗಳಲ್ಲಿ ಮೊಣಕಾಲಾರಿ ಬೇಡಿಕೊಳ್ಳುತ್ತಿರುವ ಚಿತ್ರವಿತ್ತು. ಆ ಗುಲಾಮನು ಕೆಳಗೆಯಲ್ಲಿ ಈ ಮಾತುಗಳಿದ್ದವು: “ನಾನು ಒಬ್ಬ ಮನುಷ್ಯನು ಮತ್ತು ಒಬ್ಬ ಸಹೋದರನು ಅಲ್ಲವೋ?”

ಜನರು ಗುಲಾಮರನ್ನು ಒಂದು ಸ್ವತ್ತೆಂಬಂತೆ ಕಾಣುವದನ್ನು ನಿಲ್ಲಿಸಿ ಅವರನ್ನು ಮಾನವ ಜೀವಿಗಳು ಹಾಗೂ ಮಾನವ ಕುಟುಂಬದ ಸದಸ್ಯರು ಎಂಬದಾಗಿ ಕಾಣುವದಕ್ಕೆ ಆರಂಭಿಸಿದರೆ ಗುಲಾಮತನಕ್ಕಿರುವ ಬೆಂಬಲವು ಕುಸಿಯುವದಕ್ಕಾರಂಭಿಸುವದು ಎಂಬುದನ್ನು Wilberforceನು ಮನವರಿಕೆ ಮಾಡಿಕೊಂಡಿದ್ದನು. ಅದೇ ರೀತಿಯಲ್ಲಿಯೇ ಪೌಲನು ಸಹ ಮನವರಿಕೆ ಮಾಡಿಕೊಂಡಿದ್ದನು. ಆತನು ಓನೇಸಿಮನನ್ನು ಅವನ ಯಜಮಾನನ ಬಳಿಗೆ ಹಿಂದಿರಗಿ ಕಳುಹಿಸಿದಾಗ, ಅವನೊಂದಿಗೆ ಒಂದು ಪತ್ರಿಕೆಯನ್ನು ಕೊಟ್ಟು ಕಳುಹಿಸಿದನು. ಆ ಪತ್ರಿಕೆಯಲ್ಲಿ, ಆತನು ಅವನನ್ನು “ದಾಸನಾಗದೆ ದಾಸನಿಗಿಂತ ಉತ್ತಮನಾಗಿ ಪ್ರಿಯ ಸಹೋದರನಂತೆ” ಕಳುಹಿಸಿ ಕೊಡುತ್ತಿದ್ದೇನೆಂದು ಬರೆದನು (ವ. 16). ಫಿಲೆಮೋನನು ಓನೇಸಿಮನನ್ನು ಒಬ್ಬ ಕ್ರೈಸ್ತ ಕುಟುಂಬದ ಸದಸ್ಯನೆಂಬಂತೆ ಕಾಣಲಾರಂಭಿಸಿದ ಕ್ಷಣದಿಂದಲೇ, ಪೌಲನ ಚಿಂತೆಗಳೆಲ್ಲಾ ಅಳಿದು ಹೋಗುವವು.

ಪೌಲನು ನೀಡಿದ ಕರೆಗೆ ಫಿಲೆಮೋನನು ಹೇಗೆ ಪ್ರತಿಕ್ರಿಯೆ ನೀಡಿದನು? ನಮಗೆ ತಿಳಿಯದು. ಫಿಲೆಮೋನನಿಗೆ ಬರೆದ ಪತ್ರಿಕೆಯು ಇದುವರೆಗೂ ಉಳಿದಿರುತ್ತದೆ ಮತ್ತು ಹೊಸ ಒಡಂಬಡಿಕೆಯಲ್ಲಿ ಸ್ಥಾನವನ್ನು ಪಡೆದಿರುತ್ತದಾದ್ದರಿಂದ, ದಾಸನ - ಯಜಮಾನನು ಪೌಲನ ನಿರೀಕ್ಷೆಯಂತೆಯೇ ಪ್ರತಿಕ್ರಿಯೆಯನ್ನು ಮಾಡಿರಬಹುದಾದ ಸಾಧ್ಯತೆಯಿರುತ್ತದೆ.

Wilberforceನ ಜೀವಿತ ಕಾಲದ ಹೋರಾಟವು ಯಶಸ್ಸಿನಲ್ಲಿ ಅಂತ್ಯಗೊಂಡಿತ್ತು. ಗುಲಾಮರ ವ್ಯಾಪಾರವನ್ನು ಅಳಿಸಿ ಹಾಕಬೇಕೆಂದು ಆತನು ಕಾರ್ಯೋನ್ಮುಖನಾಗಿ ನಾಲ್ಕು ತಾರು ವರ್ಷಗಳ ಬಳಿಕ, ಜುಲೈ 26, 1833ರಂದು, British House of Commons (ಬ್ರಿಟಿಷ್ ಪಾರ್ಲಿಮೆಂಟಿನ ಕೆಳಮನೆ) ಯಲ್ಲಿ ಬ್ರಿಟಿಷ್ ಸಾಮ್ರಾಜ್ಯದುದ್ದಕ್ಕೂ ಗುಲಾಮರ ವ್ಯಾಪಾರವನ್ನು ರದ್ದುಗೊಳಿಸುವದನ್ನು ಅಂಗೀಕೃತಗೊಳಿಸಲಾಯಿತು. ಅದಾಗಿ ಮೂರು ದಿನಗಳ ಬಳಿಕ, Wilberforceನು, ಕೊನೆಗೂ ಗುಲಾಮರನ್ನು “ಮನುಷ್ಯರು” ಮತ್ತು “ಸಹೋದರರು” ಎಂದು ನೋಡುವಂತಾಯಿತು ಎಂಬುದನ್ನು ಅರಿತವನಾಗಿ, ಮರಣ ಹೊಂದಿದನು.

“ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ ಅವನನ್ನು ಸೇರಿಸಿಕೋ” (ವ. 17)

ರಷ್ಯಾ ದೇಶದ ಒಬ್ಬ ಬರಹಗಾರನಾದ Leo Tolstoy ನು 1828ರಿಂದ 1910ರ ವರೆಗೆ ಜೀವಿಸಿದ್ದನು, ಆತನು “ಪ್ರೀತಿಯು ಎಲ್ಲಿ ಇರುತ್ತದೋ, ದೇವರು ಅಲ್ಲಿರುತ್ತಾನೆ” ಎಂಬ ಶಿರ್ಷಿಕೆಯುಳ್ಳ ಒಂದು ಕಥೆಯನ್ನು ಬರೆದನು. ಅದರಲ್ಲಿ ಆತನು Martin Avdeich ಎಂಬ ಹೆಸರಿನ ಒಬ್ಬ ಬಡ ಚಮ್ಮಾರನ ಕುರಿತು ಹೇಳುತ್ತಾನೆ, ಆತನು ನೆಲಮಾಳಿಗೆಯ ಒಂದು ಚಿಕ್ಕದಾದ ಕೋಣೆಯಲ್ಲಿಯೇ ಜೀವಿಸುತ್ತಿದ್ದನು ಮತ್ತು ಕೆಲಸ ಮಾಡುತ್ತಿದ್ದನು. ನೆಲಮಾಳಿಗೆಯಲ್ಲಿದ್ದ ಒಂದು ಕಿಟಕಿಯು ಮೇಲಿನ ಬೀದಿಯಲ್ಲಿ ನಡೆದಾಡುತ್ತಿದ್ದ ಜನರ ಪಾದಗಳನ್ನು ಮಾತ್ರವೇ ನೋಡುವದಕ್ಕೆ Martinಗೆ ಅವಕಾಶವಾಗುವಷ್ಟರ ಮಟ್ಟಿಗೆ ಎತ್ತರದಲ್ಲಿದ್ದ.

ಒಂದು ರಾತ್ರಿ ಆತನ ನಿದ್ರೆಯಲ್ಲಿ, Martinನಿಗೆ “Martin, Martin! ನಾಳೆ ಬೀದಿಯೊಳಗೆ ನೋಡುತ್ತಿರು, ಯಾಕೆಂದರೆ ನಾನು ಬರುತ್ತೇನೆ” ಎಂಬ ಸ್ವರವು ಕೇಳಿಸಿತು. ತಾನು ಕೇಳಿಸಿಕೊಂಡಿದ್ದು ಕರ್ತನೇ ಸ್ವರವೇ ಎಂದು ಮನದಟ್ಟು ಮಾಡಿಕೊಂಡವನಾಗಿ, ಆತನು ಮರುದಿನವನ್ನು ಕರ್ತನು ಬರುವದನ್ನೇ ಕಾಯುತ್ತಾ ಕಾತರದಿಂದ ಕಳೆದನು.

ಹೇಗೂ, ದಿನವು ಕಳೆಯುತ್ತಾ ಹೋದ ಹಾಗೆ, ಅದು ಎಂದಿನಂತೆಯೇ ಒಂದು ಸರ್ವಸಾಧಾರಣವಾದ ಸರಣಿ ಘಟನೆಗಳಿಂದ ತುಂಬಿದ ದಿನದಂತಾಯಿತು.

Stepanich ಎಂಬ ಹೆಸರಿನ ಒಬ್ಬ ವೃದ್ಧನಾದ, ಬಳಲಿದ ಸೈನಿಕನು ಬೀದಿಯಲ್ಲಿದ್ದ ಹಿಮವನ್ನೆಲ್ಲಾ ತೆಗೆದು ಹಾಕುತ್ತಿರುವದನ್ನು ಕಂಡ Martinನು ಅವನ ಮೇಲೆ ಮರುಕ ಪಟ್ಟು ಒಂದು ಕಪ್ ಬಿಸಿಯಾದ ಚಹಾ ಕುಡಿಯುವಂತೆ ಆತನನ್ನು ಆಮಂತ್ರಿಸಿದನು. ಅನಂತರದಲ್ಲಿ, ಒಂದು ಕೂಸು ಅಳುವದನ್ನು ಕೇಳಿ ಆತನು ಹೊರಗೆ ಹೋಗಿ ನೋಡಿದಾಗ, ಆತನಿಗೆ ಹಸಿವೆಯಿಂದ ಬಳಲುತ್ತಾ ತನ್ನ ಅಳುತ್ತಿರುವ ಕೂಸನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಒಬ್ಬ ಯುವ ತಾಯಿಯು ಕಾಣಿಸಿದಳು. ಅವರನ್ನು ತನ್ನ ಅಂಗಡಿಯೊಳಗೆ ಆಮಂತ್ರಿಸಿ, Martin ಆಕೆಯ ಮಗುವನ್ನು ತಾನು ಹಿಡಿದುಕೊಂಡು ಆಕೆಗೆ ತಿನ್ನಲು ಬ್ರೇಡ್ ಮತ್ತು ಬಿಸಿಯಾದ ಕ್ಯಾಬೇಜ್ ಸಾಂಬಾರು ನೀಡಿದನು. ಕೊರೆಯುವ ಚಳಿಯಲ್ಲಿ ಆಕೆಗೆ ಸರಿಯಾದ ಮೇಲಂಗಿ ಸಹ ಇಲ್ಲವೆಂಬುದನ್ನು ಕಂಡ ಆತನು ಆಕೆಗೆ ತೊಟ್ಟುಕೊಳ್ಳಲು ಒಂದು ಹಳೇ ಮೇಲಂಗಿಯನ್ನು ಕೊಟ್ಟನು.

ಆ ಸ್ತ್ರೀ ಮತ್ತು ಮಗು ಹೊರಟು ಹೋಗಿ ಸ್ವಲ್ಪ ಕಾಲವಾದ ಬಳಿಕ, Martin ನಿಗೆ ಬೀದಿಯಲ್ಲಿ ಏನೋ ಗದ್ದಲ ಕೇಳಿಸಿ ಏನು ನಡೆಯುತ್ತಿದೆ ಎಂದು ನೋಡುವದಕ್ಕೆ ಹೊರಗೆ ಹೋದನು. ಆತನಿಗೆ ಸೇಬು ಹಣ್ಣುಗಳನ್ನು ಮಾರುತ್ತಿದ್ದ ಒಬ್ಬ ವೃದ್ಧ ಸ್ತ್ರೀಯು ಕಾಣಿಸಿದಳು. ಆಕೆಯು ಒಂದು ಸೇಬು ಹಣ್ಣನ್ನು ಕದಿಯುತ್ತಿದ್ದ ಬೀದಿಯ ಹುಡುಗನನ್ನು ಕಂಡು ಆತನ ಕೊದಲನ್ನು ಎಳೆದು ಹಿಡಿದುಕೊಂಡಿದ್ದಳು. Martinನು ಅವರಿಬ್ಬರ ನಡುವೆ ಸಮಾಧಾನವನ್ನು ಮಾಡುವದಕ್ಕೆ ಪ್ರಯತ್ನಿಸಿದನು ಮತ್ತು ಕದ್ದ ಸೇಬಿನ ಹಣವನ್ನು ಸಹ ಕೊಡುತ್ತೇನೆಂದು ಹೇಳಿದನು. ಹಲವಾರು ನಿಮಿಷಗಳ ಮಾತುಕತೆಯ ನಂತರ, ಸ್ತ್ರೀ ಮತ್ತು ಹುಡುಗ ಸಂಧಾನಕ್ಕೆ ಬಂದರು, ಮತ್ತು ಹುಡುಗನು ಸಂತೋಷವಾಗಿ ವೃದ್ಧಳ ಸೇಬು ಹಣ್ಣುಗಳ ಚೀಲವನ್ನು ಹೊತ್ತುಕೊಂಡು ಒಟ್ಟಿಗೆ ಹೊರಟು ಹೋಗಿದ್ದರು.

ಆ ಸಾಯಂಕಾಲದಲ್ಲಿ, Martinನು ತನ್ನ ಬೈಬಲ್ ನ್ನು ಓದುವದಕ್ಕೆ ಕುಳಿತುಕೊಂಡ ವೇಳೆ, ಆತನಿಗೆ "Martin, Martin, ನಿನಗೆ ನನ್ನ ಪರಿಚಯವಿಲ್ಲವೋ?" ಎಂಬ ಸ್ವರ ಕೇಳಿಸಿತು. ಆಗ Martinನು "ಯಾರು ಅದು?" ಎಂದು ಕೇಳಿದನು. ಅದಕ್ಕೆ ಪ್ರತ್ಯುತ್ತರವಾಗಿ ಒಂದು ಪರಿಚಿತವಾದ ಸ್ವರವು "ಅದು ನಾನೇ" ಎಂದು ಹೇಳಿತು. ಬಳಿಕ, ನೆರಳಿನೊಳಗಿಂದ ವೃದ್ಧ ಸೈನಿಕನಾದ Stepanich ಕಾಣಿಸಿಕೊಂಡನು; ಮತ್ತು ಅಷ್ಟೆ ವೇಗದಲ್ಲಿ ಕಣ್ಮರೆಯಾದನು. "ಅದು ನಾನೇ" ಎಂದಿತು ಮತ್ತೊಂದು ಸ್ವರ. ಆಗ Martinನು ಕೊಸಿನ್ನೊಂದಿದ್ದ ಯುವ ಸ್ತ್ರೀಯನ್ನು ಕಂಡನು; ಮತ್ತು ಆಕೆಯು ಸಹ, ಕಣ್ಮರೆಯಾಗುತ್ತಾಳೆ. ಮೂರನೆಯ ಸ್ವರವು "ಅದು ನಾನೇ" ಎಂದಿತು. ಈ ಸಾರಿ ಅದು ಸೇಬು ಹಣ್ಣುಗಳನ್ನು ಮಾರಿದ ವೃದ್ಧಳು ಹಾಗೂ ಚಿಕ್ಕ ಹುಡುಗ ಆಗಿತ್ತು ಮತ್ತು ಅವರು ಸಹ ಮರೆಯಾದರು.

ಅಂತಿಮವಾಗಿ Martinನಿಗೆ ತಾನು ಆ ದಿನದಲ್ಲಿ, ನಿಜವಾಗಿಯೂ ಕರ್ತನನ್ನು ನೋಡಿದ್ದನು ಎಂದು ಮನದಟ್ಟಾಯಿತು. ಆತನು ತನ್ನ ಬೈಬಲಿನಲ್ಲಿ ಯೇಸುವಿನ ಈ ಮಾತುಗಳನ್ನು ಓದಿದನು: "ನಾನು ಹಸಿದಿದ್ದನು, ನನಗೆ ಮಾಂಸವನ್ನು ಕೊಟ್ಟಿರಿ; ನಾನು ಬಾಯಾರಿದ್ದನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದನು, ನನ್ನನ್ನು ಸೇರಿಸಿಕೊಂಡಿರಿ" (ಮತ್ತಾಯ 25:35; KJV). ತರುವಾಯ ಆತನು ಪುಟದ ತಳಭಾಗದಲ್ಲಿ

ಹೀಗೆ ಓದಿದನು, “ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದರೋ ಅದನ್ನು ನನಗೂ ಮಾಡಿದ ಹಾಗಾಯಿತು” (ಮತ್ತಾಯ 25:40; KJV).

Tolstoy ಹೀಗೆ ಮುಕ್ತಾಯಗೊಳಿಸುತ್ತಾನೆ, “ಮತ್ತು ತನ್ನ ಕನಸು ನನಸಾಗಿತ್ತೆಂಬುದನ್ನು; ಮತ್ತು ಆ ದಿನ ರಕ್ಷಕನು ನಿಜವಾಗಿಯೂ ಆತನ ಬಳಿಗೆ ಬಂದಿದ್ದನು, ಮತ್ತು ತಾನು ಆತನನ್ನು ಸ್ವಾಗತಿಸಿದ್ದನೆಂಬುದನ್ನು Martinನು ಅರ್ಥಮಾಡಿಕೊಂಡನು.”

ಅಡಿಟಿಪ್ಪಣಿಗಳು

¹Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick William Danker (Chicago: University of Chicago Press, 2000), 383. ²Markus Barth and Helmut Blanke, *The Letter to Philemon: A New Translation with Notes and Commentary*, The Eerdmans Critical Commentary (Grand Rapids, Mich.: Wm. B. Eerdmans Publishing Co., 2000), 315. ³ಇದನ್ನು ಯೇಸು ಹೇಗೆ ಗಮನವು ವ್ಯಭಿಚಾರ ಸ್ತ್ರೀಯ ಕಡೆಯಿಂದ ತೊಲಗಿಸಿ ತನ್ನ ಮೇಲೆಯೇ ಇರುವಂತಾಗಲು ಬೊಗ್ಗಿದವನಾಗಿ ಮಣ್ಣಿನಲ್ಲಿ ಬರೆಯುವದಕ್ಕೆ ಆರಂಭಿಸಿದನೆಂಬುದರೊಂದಿಗೆ ಹೋಲಿಕೆ ಮಾಡಬಹುದಾಗಿದೆ (ಯೋಹಾನ್ 8:1-11). ⁴Barth and Blanke, 324. ⁵ಅಲ್ಲದೆ ಇದು ಎರಡು ಸಾರಿ ಫಿಲಿಪ್ಪಿ 4:2ರಲ್ಲಿ ಸಹ ಬಳಸಲ್ಪಟ್ಟಿದೆ. ⁶Joseph A. Fitzmyer, *The Letter to Philemon*, The Anchor Bible, vol. 34c (New York: Doubleday, 2000), 28. ⁷James D. G. Dunn, *The Epistles to the Colossians and to Philemon: A Commentary on the Greek Text*, The New International Greek Testament Commentary (Grand Rapids, Mich.: Wm. B. Eerdmans Publishing Co., 1996), 304–5. ⁸Barth and Blanke, 30. ⁹Bauer, 992. ¹⁰Jerome, quoted in Peter Gorday and Thomas C. Oden, eds., *Colossians, 1—2 Thessalonians, 1—2 Timothy, Titus, Philemon*, Ancient Commentary on Scripture (Downers Grove, Ill.: Inter-Varsity Press, 2000), 316.

¹¹Dunn ಒತ್ತಿ ಹೇಳಿದ್ದೇನೆಂದರೆ ಇಲ್ಲಿ “ಒಂದು ವೇಳೆ” (*ei . . . ti*) ಎಂಬದರ ಅರ್ಥವು “ಏನಾಗಿದ್ದರೂ” ಎಂದಾಗಿರುತ್ತದೆ ಎಂಬದೆ (Dunn, 338). ¹²Bauer, 319. ¹³Ibid., 124.